



ರೋಗ ಚಿಕಿತ್ಸೆ

ಅನೀಲ ಭಾರತ ಪತ್ರಿಕೆ
ಮಾಚ್ರೆ 2015


ಚೆಲ್ಲ : 15/-



*In the silence of the heart,
you will receive the command.*

- The Mother

| ಅಖಿಲ ಭಾರತ ಪತ್ರಿಕೆ | | ಪರಿವಿಡಿ |
|------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|--|----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|
| <p>ಸಂಪಾದಕರು</p> <p>ಡಾ॥ ಕೆ.ಎಸ್. ಅಮೂರ ಎಂ.ಎಸ್.ಎಸ್. ಹಿವೆಡಿ, ಶಿವಗಿರಿ, ಧಾರವಾಡ - 580 007. ಫೋನ್ : 0836 - 2774044</p> <p>ಪರಶೀಲನಾ ಸಮಿತಿ, ಧಾರವಾಡ ಡಾ॥ ಗುರುಲೀಂಗ ಕಾಪಸೆ ಡಾ॥ ಪಾವಕಿ ನಾರಾಯಣರಾವ್ ಡಾ॥ ಸುತೀಲಾ ಬಳಂಡಗಿ</p> <p>ಡಿ.ಟಿ.ಟಿ ಗೌಕರ್ಯಂತ್ರ ಕೇಂದ್ರ ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟಿಸ್‌ (ಇ) ಜೆ.ಪಿ. ನಗರ, ಮೊದಲನೇ ಹಂತ, ಬೆಂಗಳೂರು - 560 078.</p> <p>ಆರ್ಥಿಕ ಮುದ್ರಣ :</p> <p>ಶೇಷ ಸಾಯಿ ಇ ಘಾರ್ಮ್ಯೂ ಪ್ರೈಲೀ. ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟಿಸ್‌ (ಇ) ಜೆ.ಪಿ. ನಗರ, ಮೊದಲನೇ ಹಂತ, ಬೆಂಗಳೂರು - 560 078.</p> <p>ಪ್ರಕಾಶಕರು :</p> <p>ಶ್ರೀ ಅಜಿತ ಸಬ್ಜೀಸ್, ಕಾರ್ಯಾಲಯದ್ವಾರೆ, ಶ್ರೀ ಅರವಿಂದೋ ಸ್ಟೋರ್ಸ್ ರಾಜ್ಯ ಸಮಿತಿ, ಕನ್ನಡಿಕ, "ಶ್ರೀ ಅರವಿಂದ ಮಾರ್ಗ" ಜೆ.ಪಿ. ನಗರ, ಮೊದಲನೇ ಹಂತ, ಬೆಂಗಳೂರು - 560 078.</p> <p>ಪ್ರಾಯೋಜಕರು :</p> <p>ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟಿಸ್‌ (ಇ) ಜೆ.ಪಿ. ನಗರ, ಮೊದಲನೇ ಹಂತ, ಬೆಂಗಳೂರು-560078. ಫೋನ್ : 080 - 2244 9882 http://abp.sirinudi.org</p> | | <p>“ರೋಗ ಚಿಕಿತ್ಸೆ” ಶ್ರೀಮಾತೆಯವರು ನೀಡಿದ 32 ಮಾರ್ಗದರ್ಶಕ ಸೂತ್ರಗಳು (ಒಂದು ಸಂಕಲನ)</p> <p>ಅನು : ಡಿ.ಶಂಕರ ಜೋಶಿ ಇಂಗ್ಲಿಷ್ ಅವಶೇಷಕ್ಕಿಂತಿಗಳು 1-16 3</p> <p>ಅನು : ಡಿ. ಆರ್.ಜಿ. ಕುಲಕರ್ನಿ ಇಂಗ್ಲಿಷ್ ಅವಶೇಷಕ್ಕಿಂತಿಗಳು 17-27 17</p> <p>ಅನು : ಡಿ. ಎಸ್.ಆರ್. ಮಜಿ ಇಂಗ್ಲಿಷ್ ಅವಶೇಷಕ್ಕಿಂತಿಗಳು 28-32 39</p> <p>ಅನು : ಡಾ. ಕೆ.ಎಸ್. ಅಮೂರ ವಿಲ್ಲ ಪರಿಸ್ಥಿತಿಗಳಿಗೆ ಉಪಯುಕ್ತವಾಗಬಲ್ಲ^{ಹಿತವಚನ} 48</p> <p>ವಾತಾವರಣ 49</p> <p>ಮೇ 1992ರ ಅಖಿಲ ಭಾರತ ಪತ್ರಿಕೆಯಲ್ಲಿ ಇದೇ ಶೀಫೋಕೆಯಿಡಿಯಲ್ಲಿ ಪ್ರಕಟವಾಗಿದ್ದ ಲೇಖನಗಳನ್ನು ಅಲ್ಲಿ ಸ್ವಲ್ಪ ಬದಲಾವಣೆಗಳೊಂದಿಗೆ ಆಗ ಅನುವಾದಿಸಿದ್ದ ಅನುವಾದಕರ ಹೆಸರಿನಡಿಯಲ್ಲಿ ಜುಲೈ 2003ರ ಸಂಚಿಕೆಯಿಂದು ಪ್ರಕಟಿಸಲಾಗಿತ್ತು. ಅದನ್ನೇ ಮತ್ತೆ ಆಗ ಪ್ರಕಟಿಸಲಾಗಿದೆ.</p> <p>ಚಿಕಿತ್ಸೆಗೆ ಒಳಗಾಗುವುದು ಒಳ್ಳಿಯುದು, ಆದರೆ ಯೋಗ್ರಸ್ಯಾಸ್ತಾಗುವುದನ್ನು ತಪ್ಪಿಸಿಕೊಳ್ಳಲು ಇನ್ನಾಗ್ನಿಯಾದ ಒಳ್ಳಿಯುದು.</p> <p>- ಶ್ರೀಮಾತೆ</p> <p>CWM, 10/324</p> |



ಅಶ್ರಮದಲ್ಲಿ ಆಯುರ್ವೇದಕ್ಕೆ ಸಂಬಂಧಿಸಿದ ವಿಭಾಗದ
ಮೊದಲ ವಾರ್ಷಿಕ ದಿನವಾದ ದಿನಾಂಕ 22-2-1958ರಂದು ತೆಗೆದ ಭಾಯಾಚಿತ್ರ

[1]

ಪೃಥ್ವಿಯ ಇತಿಹಾಸದಲ್ಲಿ ನಾವೀಗ ಸಂಕ್ರಮಣಾವಸ್ಥೆಯ ಕ್ಷಣದಲ್ಲಿದ್ದೇವೆ, ಇದು ಚಿರಂತನ ಕಾಲಪ್ರವಾಹದಲ್ಲಿಯ ಒಂದು ಕೊಣ ಮಾತ್ರ. ಆದರೆ ಆ ಕೊಣವನ್ನು ಮನುಷ್ಯನ ಜೀವನಾವಧಿಗೆ ಹೋಲಿಸಿದರೆ ದೀರ್ಘವಾದುದು ಎನಿಸುತ್ತದೆ. ನವೀನ ಪ್ರಕಟನೆಗಾಗಿ ತನ್ನನ್ನು ತಯಾರು ಮಾಡಿಕೊಳ್ಳಲು ಜಡದ್ರವ್ಯವು ಬದಲಾಗುತ್ತಿದೆ, ಆದರೆ ಮಾನವ ದೇಹ ಸಾಕಷ್ಟು ನಮ್ಮೆ (ಮೆಂದು)ಮಾಗಿಲ್ಲ. ಅದು ವಿರೋಧ ಒಷ್ಣತ್ವದೆ; ಈ ಕಾರಣದಿಂದಾಗಿ ಅರ್ಥವಾಗದ ಅವ್ಯವಸ್ಥೆಗಳ ಹಾಗೂ ರೋಗ-ರುಜಿನಗಳ ಸಂಖ್ಯೆ ಹೆಚ್ಚಾಗುತ್ತ ಹೆಚ್ಚಾಗೇಯ ಶಾಸ್ತ್ರಕ್ಕೆ ಸಮಸ್ಯೆಯೊಂದನ್ನು ಸೃಷ್ಟಿಸಿದೆ.

ಈಗ ಕಾರ್ಯಮಾಡುತ್ತಿರುವ ದಿವ್ಯ ಶಕ್ತಿಗಳೊಂದಿಗೆ ಏಕತೆ ಪಡೆಯು-ವುದು ಮತ್ತು ಈ ಕಾರ್ಯವನ್ನು ಸುಗಮಗೊಳಿಸಲು ನಂಬಿಕೆ ಹಾಗೂ ಶಾಂತಿ-ಗೌಂದ ತುಂಬಿಕೊಂಡ ಗ್ರಹಣಾತ್ಮಕವಾಗಿ ಇದಕ್ಕಿರುವ ಪರಿಹಾರ.

CWM, 16/421

[2]

ನೀನು ಭಯಪಡಕೂಡದು. ನಿನ್ನ ತೊಂದರೆಗಳಲ್ಲಿ ಹಲವಾರು ಈ ಭಯದಿಂದಾಗಿ ಬರುತ್ತವೆ. ವಸ್ತುಷ್ಠಿತಿಯಿಂದರೆ ಅವಚೇತನದಲ್ಲಿಯ ಭಯದ ಪರಿಣಾಮದಿಂದಾಗಿ ಶೇಕಡಾ ತೊಂಬತ್ತರಪ್ಪು ರೋಗಗಳು ಶರೀರದಲ್ಲಿ ಕಾಣಿಸಿ-ಕೊಳ್ಳುತ್ತವೆ. ಶರೀರದಲ್ಲಿ ಕಂಜಿತ್ತ ಕ್ಷೋಭ ಉಂಟಾದಾಗಲೂ ಕೂಡ ಅದರ ಪರಿಣಾಮವೇನಾಗಬಹುದೆಂಬುದರ ಬಗ್ಗೆ ಶರೀರದ ಸಾಮಾನ್ಯ ಪ್ರಜ್ಞೆಯಲ್ಲಿ ಹೆಚ್ಚಿ ಕಡಿಮೆ ಅಡಗಿಕೊಂಡಿರುವ ಆತಂಕವಿರುತ್ತದೆ. “ಮುಂದೇನಾಗಬಹುದು” ಎಂಬ ಸಂದೇಹಸೂಚಕ ಶಬ್ದಗಳಲ್ಲಿ ಈ ಆತಂಕವನ್ನು ತಜ್ರುವೆ ಮಾಡಬಹುದು. ಈ ಬಗೆಯ ಆತಂಕವನ್ನು ನಿಗ್ರಹಿಸಬೇಕು. ಈ ಆತಂಕವು ನಿಜವಾಗಿ ದೃವೀಕೃಪೆಯಲ್ಲಿ ನಮ್ಮೆ ವಿಶ್ವಾಸದ ಕೊರತೆಯಿಂದಾಗಿ ಉಂಟಾಗುತ್ತದೆ, ಅದು ಭಗವಂತನಿಗೆ ನಮ್ಮನ್ನು ಮುಡಿಪಾಗಿರಿಸುವಿಕೆ ಸಮಗ್ರವಾಗಿಲ್ಲ ಮತ್ತು ಪರಿಪೂರ್ಣವಾಗಿಲ್ಲ ಎಂಬುದರ ಸ್ವಷ್ಟಿ ಜಿಹ್ವೆಯಾಗಿರುತ್ತದೆ.

ಅವಚೇತನದಲ್ಲಿಯ ಈ ಭಯ ಮೇಲ್ಮೈಯಲ್ಲಿ ಕಾಣಿಸಿಕೊಂಡಾಗ ಅದನ್ನು ತೊಡೆದು ಹಾಕುವ ವ್ಯಾವಹಾರಿಕ ಉಪಾಯವಿಂದಾಗಿ ಸ್ತೇಯ ಹೆಚ್ಚು

ಪ್ರಬುದ್ಧವಾದ ಅಂಗವು ದೃವೀಕೃಪೆಯಲ್ಲಿ ಸಮಗ್ರ ವಿಶ್ವಾಸವಿರಿಸುವುದರ ಅವಶ್ಯಕತೆಯ ಬಗ್ಗೆ, ಈ ದೃವೀಕೃಪೆಯು ನಮ್ಮಲ್ಲಿ ಹಾಗೂ ಎಲ್ಲರಲ್ಲಿ ಅತ್ಯುತ್ತಮವಾದದ್ದು ಆಗಲೆಂದು ಕಾರ್ಯಮಾಡುತ್ತದೆ ಎಂಬುದರ ವಿಚಿತ್ರತೆಯು ಬಗ್ಗೆ ಮತ್ತು ದೃವೀಕೃಪೆಯ ಬಗೆಯ ಕಾದಿರಿಸಿಕೊಳ್ಳುವಿಕೆಯಲ್ಲದೆ, ಸಮಗ್ರವಾಗಿ ಶರಣಾಗಬೇಕೆಂದು ನಿಂಬಾಯ ತೆಗೆದುಕೊಳ್ಳುವುದರ ಬಗ್ಗೆ ಇಡೀ ಶರೀರದ ಮೇಲೆ ಪ್ರಭಾವ ಬೀರಬೇಕು.

ತನ್ನ ಸತ್ಯ ದೃವೀಕರಿಸಬಹುದು ಮತ್ತು ದೃವೀಕರಣದ ಅಡೆ-ತಡೆ ಮಾಡದಿದ್ದರೆ ಯಾವುದರಿಂದಲೂ ಅಪಾಯವಾಗದು ಎಂಬುದನ್ನು ಶರೀರ ತಿಳಿದುಕೊಳ್ಳಬೇಕು ಮತ್ತು ಮನವರಿಕೆಮಾಡಿಕೊಳ್ಳಬೇಕು. ಭಯ ಮರುಕಳಿಸುವುದು ಪೂರ್ತಿ ನಿಂತುಹೋಗುವ ವರಗೆ ಈ ವಿಧಾನವನ್ನು ಏಕಪ್ರಕಾರವಾಗಿ ಪುನರಾವರ್ತಿಸುತ್ತಿರಬೇಕು. ಮತ್ತು ಆಗ ರೋಗವು ಕಾಣಿಸಿಕೊಳ್ಳುವುದರಲ್ಲಿ ಯಶಸ್ವಿಯಾದಾಗಲೂ ಕೂಡ, ಅದರ ಮೇಲೆ ಜಯ ಸಾಧಿಸುವವರಿಗೆ, ಅದು ಉಳಿದುಕೊಳ್ಳುವ ಅವಧಿ ಮತ್ತು ಬಲಗಳು ಸಾಕಷ್ಟು ಕುಗ್ಗಿತ್ತ ಹೋಗುತ್ತವೆ. ...

CWM, 1/151

ಭಯವೇ ನಿಜವಾದ ರೋಗ. ಭಯವನ್ನು ಬಿಸಾಡಿಬಿಡಿ, ರೋಗ ಹೊರಟಿ ಹೋಗುವುದು.

CWM, 1/152

[3]

ಶರೀರದಲ್ಲಿ ಅಸ್ವಸ್ಥತೆ ಉಂಟಾದಾಗ ಮನುಷ್ಯ ಹೆದರಿಕೊಳ್ಳಬಾರದು, ಅದರಿಂದ ಓಡಿಹೋಗಬಾರದು, ಅದನ್ನು ಧ್ಯೇಯದಿಂದ, ಧೃಥತೆಯಿಂದ, ಆತ್ಮವಿಶ್ವಾಸದಿಂದ, ರೋಗ ಮಿಥ್ಯೆ ಎಂಬ ನಿಷ್ಪಿತಭಾವದಿಂದ ಎದುರಿಸಬೇಕು ಮತ್ತು ದೃವೀಕೃಪೆಯತ್ತ ವಿಶ್ವಾಸಪೂರ್ವಕವಾಗಿ ಮತ್ತು ಧೃಥವಾಗಿ ಹೊರಳಿದರೆ ಆ ಕೃಪೆಯು, ಸತ್ಯಯ ಆಳದಲ್ಲಿ ಸಾಫಿತವಾಗುವಂತೆ, ಜೀವಕೋಶಗಳಲ್ಲಿ ಸಾಫಿತ-ವಾಗುವುದು ಮತ್ತು ಸ್ವತಃ ಜೀವಕೋಶಗಳೇ ಸನಾತನ ಸತ್ಯ ಹಾಗೂ ದೃವೀಕೃಪಾಗಿರುತ್ತದೆ.

ನೀವು ರೋಗದಿಂದ ಮುಕ್ತರಾಗಲು ಎರಡು ನಿಬಂಧನೆಗಳಿವೆ. ಮೊದಲನೆಯದಾಗಿ ನೀವು ಭಯರಹಿತರಾಗಿರಬೇಕು, ತಿಳಿಯಿತೇ? ಮತ್ತು

ಎರಡನೆಯದಾಗಿ ದೃವೀ ರಕ್ಷಣೆಯಲ್ಲಿ ಸಂಪೂರ್ಣ ನಂಬಿಕೆ ಹೊಂದಿರಬೇಕು. ಇವರದು ವಿಷಯಗಳು ಅತ್ಯವಶ್ಯವಾಗಿವೆ.

ದೃವೀ ಕೃಪೆಯಲ್ಲಿ ಸಂಪೂರ್ಣ ನಂಬಿಕೆ ಹಾಗೂ ಭರವಸೆ ಹೊಂದಿರುವುದೇ ಪರಮ ಜ್ಞಾನ-ಇದೇ ಕೊನೆಯ ವಿಶೇಷಜ್ಞಾನ.

CWM, 15/152, 14/93

[4]

ಚಿಂತೆ ಮಾಡಬೇಡಿರಿ ಎಂಬುದೇ ನನ್ನ ಸಲಹೆ. ರೋಗನನ್ನು ಕುರಿತು ನೀವು ಹೆಚ್ಚಿ, ಹೆಚ್ಚಾಗಿ ಚಿಂತೆ ಮಾಡುತ್ತ ಹೋದಂತೆ, ಏಕಾಗ್ರತೆ ವಹಿಸಿದಂತೆ ಅದಕ್ಕೂ ಮಿಗಿಲಾಗಿ ನೀವು ಹೆಚ್ಚಿ, ಹೆಚ್ಚಾಗಿ ಹೆದರಿಕೊಂಡಂತೆ ಅದು ಬೆಳೆಯಲು ನೀವು ಅವಕಾಶ ಮಾಡಿಕೊಡುತ್ತೀರಿ.

ತದ್ದಿರುದ್ವಾಗಿ ನಿಮ್ಮ ಲಕ್ಷ್ಯವನ್ನು ಹಾಗೂ ನಿಮ್ಮ ಅಭಿರುಚಿಯನ್ನು ಬೇರೆಡೆ ಹೇರಳಿಸಿದರೆ ರೋಗದಿಂದ ಮುಕ್ತವಾಗುವ ಸಾಧ್ಯತೆಗಳನ್ನು ಹೆಚ್ಚಿಸಿ-ಕೊಳ್ಳುತ್ತೀರಿ.

ನಿಮಗೆ ಅನಾರೋಗ್ಯವಾದಾಗ ನಿಮ್ಮನ್ನು ಎಷ್ಟೊಂದು ವ್ಯಾಪುಲತೆ ಹಾಗೂ ಭಯದಿಂದ ನೋಡಿಕೊಳ್ಳಲಾಗುತ್ತದೆ ಮತ್ತು ನಿಮ್ಮ ಬಗ್ಗೆ ಎಷ್ಟೊಂದು ಕಾಳಜಿ ವಹಿಸಲಾಗುತ್ತದೆಯಂದರೆ ನಿಮಗೆ ಸಹಾಯ ನೀಡಬಹುದಾದ ಭಗವಂತನ ಸಹಾಯ ಪಡೆಯುವುದನ್ನು ಮರೆತುಬಿಡುತ್ತೀರಿ, ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ ಮತ್ತು ನಿಮ್ಮ ಅನಾರೋಗ್ಯದಲ್ಲಿ ವಿಕೃತ ಆಸ್ಥೆ ವಹಿಸುತ್ತೀರಿ.

ಈ ಬಿಕ್ಕ ಪ್ರಟಿ ವಿಷಯಗಳ ಬಗ್ಗೆ ನಿಮ್ಮನ್ನು ನೀವು ಹಿಂಸೆ ಗೊಳಪಡಿಸಿಕೊಳ್ಳುವುದು ಬೇಡ-ಅವುಗಳಲ್ಲಿ ಅವುಗಳದೇ ಅಂತಹ ಮಹತ್ವವೇನಿಲ್ಲ ಮತ್ತು ಅವುಗಳ ಉಪಯುಕ್ತತೆಯು ಅಪ್ರಜ್ಞ ನಿಮ್ಮ ಸ್ವಭಾವದಲ್ಲಿ ಇನ್ನೂ ಎಲ್ಲೆಲ್ಲಿ ಇದೆ ಎಂಬುದನ್ನು ಮುಡುಕಿಕೊಂಡು ಅಲ್ಲಿ ಬೆಳಕನ್ನು ಚೆಲ್ಲುವುದಕ್ಕಾಗಿ ಇದೆ.

ಆರೋಗ್ಯ : ಅದರ ಬಗ್ಗೆ ಪೂರ್ವಾಯೋಚನೆಯಲ್ಲಿ ತೊಡಗುವುದಲ್ಲ, ಅದರ ಅದನ್ನು ಭಗವಂತನಿಗೆ ಬಿಟ್ಟುಕೊಡುವುದಾಗಿದೆ.

CWM, 15/154, 155, 148, 154

[5]

ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವೊಂದು ಬೇನೆಗಳು ನಿಮಗೆ ಅತಿಶಯ ನೋವನ್ನುಂಟು ಮಾಡಬಲ್ಲವು ಎಂಬುದನ್ನು ನೀವು ಕೇಳಿರುತ್ತೀರಿ, ಅಂತಹ ವಿಷಯಗಳ ಬಗ್ಗೆ ಆಗಾಗ್ಗೆ ಹೇಳಲಾಗುತ್ತದೆ. ಆಗ ನೀವು ಭಯದ ಒಂದು ರೂಪವನ್ನು ಕಲ್ಪಿಸಿಕೊಂಡು ಆ ಬಗೆಯ ನೋವು ಬರಲಿದೆಯಂದು ನಿರೀಕ್ಷಿ-ಸುತ್ತೀರಿ. ಅಂತಹ ನೋವು ಬರುವುದರ ಅವಶ್ಯಕತೆ ಇರದೆ ಇದ್ದಾಗ್ನೂ ಕೂಡ ಅದು ಬರುತ್ತದೆ.

ಆದರೆ ಅದು ಹಾಗೆ ಬಂದಿದ್ದೇ ಆದರೆ ನಾನು ನಿಮಗೊಂದು ವಿಷಯ ಹೇಳಬಯಸುವೆ. ಪ್ರಜ್ಞೆಯನ್ನು ಮೇಲ್ಬದ್ದೆ ತಿರುಗಿಸಿದಿರಾದರೆ ನೋವು ಮಾಯ-ವಾಗುವುದು, ಅದನ್ನು ಕೆಳಗಡೆ ತಿರುಗಿಸಿದರೆ ನೋವಿನ ಅನುಭವವಾಗುತ್ತದೆ, ಅದು ಇನ್ನೂ ಹೆಚ್ಚಾಗಬಹುದು. ಪ್ರಜ್ಞೆಯನ್ನು ಮೇಲ್ಬದ್ದೆ ಹಾಗೂ ಕೆಳಗಡೆ ತಿರುಗಿಸುವ ಈ ಪ್ರಯೋಗನನ್ನು ಕೈಕೊಂಡಾಗ ದೇಹ ದೂರಿಕೊಳ್ಳುವುದಕ್ಕೂ, ನೋವಿಗೂ ಯಾವುದೇ ಸಂಬಂಧವಿಲ್ಲದೆ ಇದ್ದದನ್ನು ಮನುಷ್ಯ ಕಂಡುಕೊಳ್ಳುತ್ತಾನೆ. ದೇಹದ ಸ್ಥಿತಿ ಒಂದೇ ರೀತಿಯಲ್ಲಿದ್ದಾಗಲೂ ಕೂಡ ಅದು ನೋವನ್ನು ಅಿಯಾಗಿ ಅನುಭವಿಸಬಹುದು ಇಲ್ಲವೆ ಸ್ವಲ್ಪವೂ ಅನುಭವಿಸದೆ ಇರಬಹುದು. ಪ್ರಜ್ಞೆ ಹೇರಳಿರುವ ದಿನೆ ಎಲ್ಲ ವ್ಯಾತ್ಯಾಸಕ್ಕೆ ಕಾರಣ.

“ಮೇಲ್ಬದ್ದೆಗ ಹೊರಳಿದ್ದು” ಎಂದು ನಾನು ಹೇಳುತ್ತೇನೆ, ಏಕೆಂದರೆ ಭಗವಂತನೆಡೆಗೆ ಹೊರಳುವುದು ಅತ್ಯುತ್ತಮ ರೀತಿ, ಆದರೆ ಸಾಮಾನ್ಯವಾಗಿ ಹೇಳುವುದಾದರೆ ಮನುಷ್ಯ ತನ್ನ ಪ್ರಜ್ಞೆಯನ್ನು ನೋವಿನಿಂದ ಬೇರೆಡೆ ತನ್ನ ಕಾರ್ಯದೆಡೆಗೆ ಇಲ್ಲವೆ ತನ್ನ ಅಭಿರುಚಿಯಿದ್ದೆಡೆಗೆ ಹೊರಳಿಸಿದಾಗ ನೋವು ಕಡಿಮೆಯಾಗುತ್ತದೆ.

ಪ್ರಜ್ಞೆಯನ್ನು ತೊಂದರೆಯಿಂದ ಬೇರೆಡೆ ಸ್ಥಾಂತರಿಸಿದಾಗ ಮತ್ತು ಭಗವಂತನಿಗೆ ತೆರೆದುಕೊಂಡಾಗ ಕೇವಲ ನೋವಷ್ಟೇ ಅಲ್ಲ ಆದರೆ ಅಂಗ-ಪೋಂದರಲ್ಲಿ ಹಾನಿಯಾಗಿರುವುದನ್ನೇಲ್ಲ ಬಹಳ ಸುಲಭವಾಗಿ ಸರಿಪಡಿಸಬಹುದು. ಭಗವಂತನ ಸತ್ಯ ಭಾಗವಿದೆ-ಅದು ವಿಶ್ವಾಜೆ, ಅಥವಾ ವಿಶ್ವದ ಹಿಂದೆ ಇರುವ ಪರಮೋಜ್ಞ ಅಸ್ತಿತ್ವವಾಗಿರುತ್ತದೆ, ನೀವು ಅದರೊಡನೆ ಸಂಪರ್ಕವಿಟ್ಟು-ಕೊಂಡಿರಾದರೆ ಎಲ್ಲ ಶಾರೀರಿಕ ಬೇನೆಗಳನ್ನು ತೊಡೆದು ಹಾಕಬಹುದು.

ನಿಮ್ಮ ಅನಾರೋಗ್ಯದ ಬಗ್ಗೆ ಪ್ರೀತಿಯನ್ನಿಟ್ಟುಕೊಳ್ಳಬೇಡಿರಿ, ಆಗ ಅನಾರೋಗ್ಯ ನಿಮ್ಮನ್ನ ಬಿಟ್ಟುಹೋಗುವುದು.

CWM, 1/156-57, 158

[6]

ನನ್ನ ಮುದ್ದಿನ ಮಗುವೆ, ನಿಜವಾಗಿ ಕ್ರಿಯಾಶೀಲನಾಗುವುದಕ್ಕೆ ಮತ್ತು ಎಲ್ಲ ವೈರುಧ್ಯಗಳೆಂದರೆ ಅಲುಗಾಡದೆ ನಿಂತುಕೊಳ್ಳುವುದಕ್ಕೆ ಇದು ತಕ್ಷ ಸಮಯ. ನೀನು ಗುಣ ಹೊಂದುವೆನೆಂಬ ಹಾಗೂ ರೋಗಕ್ಕೆ ಪರಿಹಾರ ಬಂದೇ ಬರುವು-ದೆಂಬ ನಂಬಿಕೆಯನ್ನಿಟ್ಟುಕೋ, ಆ ನಂಬಿಕೆ ನಿಜವಾದದ್ವಾಗಿರಲಿ.

ನೀನು ಸಹನೆ ಕಳೆದುಕೊಳ್ಳಬಾರದು, ಅದು ರೋಗ ನಿವಾರಣೆಯನ್ನು ತ್ವರಿತಗೊಳಿಸಲಾರದು. ತದ್ದಿರುಧ್ಯವಾಗಿ ಗುಣಹೊಂದುವೆನೆಂಬ ಶಾಂತಿಯಿಂದ ಕೂಡಿದ ನಂಬಿಕೆಯನ್ನಿಟ್ಟುಕೋ.

ಅಚಂಚಲನಾಗಿರುವುದು ಮತ್ತು ಏಕಾಗ್ರತೆಯಲ್ಲಿರುವುದು, ಮೇಲಿರುವ ದೃವೀಕರಿಕೆ ಕಾರ್ಯಕ್ರೇಕೊಳ್ಳಲು ಅನುವ ಮಾಡಿಕೊಡುವುದು – ಇದು ಯಾವುದೇ ಬಗೆಯ ಮತ್ತು ಎಲ್ಲ ಬಗೆಯ ರೋಗಗಳಿಂದ ಗುಣಮುಖವಾಗಲು ಇರುವ ಸುನಿಷ್ಠಿತ ಉಪಾಯ. ಸಾಕಷ್ಟು ದೀರ್ಘಕಾಲದವರೆಗೆ ಏಕಪ್ರಕಾರದ ನಂಬಿಕೆ ಹಾಗೂ ಬಲವಾದ ಸಂಕಲ್ಪದ್ದು ಆ ಉಪಾಯವನ್ನು ಬಳಸಿದಿರಾದರೆ. ಅದಕ್ಕೆ ವಿರೋಧವನ್ನೊಡ್ಡುವ ರೋಗ ಯಾವುದೂ ಇರುವುದಿಲ್ಲ.

ಕೊನೆಗೆ ನಂಬಿಕೆಯೇ ರೋಗಕ್ಕೆ ಚಿಕಿತ್ಸೆ ಒದಗಿಸುವುದು.

CWM, 1/160-61, 172

[7]

ಭಗವಂತನಿಗೆ ಮುಡಿಪಾಗಿರಿಸಿಕೊಳ್ಳುವಿಕೆಯಲ್ಲಿ ಸಂಪೂರ್ಣ ನಿಷ್ಠೆ ಮತ್ತು ದೃವೀಕರಿಸಿದೆ ಅಲುಗಾಡದ ನಂಬಿಕೆ ಇವುಗಳ ಪರಿಣಾಮವೆಂದು ಮಾತ್ರ ಆ ಬಗೆಯ ಪರಾದ ಸಂಭವಿಸಬಲ್ಲದು. ಸಂದರ್ಭ ಈ ಬಗೆಯದಾಗಿರಲ್ಲ. ಆಕೆ ಭಯದ ಭಾವನೆಗಳಿಂದ, ಆಸೆಗಳಿಂದ ಮತ್ತು ಬೇಡಿಕೆಗಳಿಂದ ತುಂಬಿಕೊಂಡಿದ್ದಳು ಮತ್ತು ಭೀಕರ ರೀತಿಯಲ್ಲಿ ತನ್ನ ಬಾಹ್ಯ ಸತ್ಯೇಯ ಮೇಲೆ ಹಾಗೂ ಆಕೆ ಭಾವಿಸಿದ್ದ

ತನ್ನ ಆವಶ್ಯಕತೆಗಳ ಮೇಲೆ ಏಕಾಗ್ರತೆ ಹೊಂದಿದ್ದಳು. ಇದು ನಿಪ್ಪಾಪೂರ್ಣ ಮುಡಿಪಾಗಿರಿಸುವಿಕೆಗೆ ವಿರುದ್ಧವಾಗಿರುತ್ತದೆ.

ಎಲ್ಲ ಭೌತಿಕವಾದ ಮತ್ತು ಪ್ರತ್ಯೇಕ ಪ್ರಮಾಣವಾದ ಇವುಗಳನ್ನು ರಚಿಸಿರುವುದೇಕೆಂದರೆ ಜನರಿಗೆ ದೃವೀಕರಿಸಿದ್ದ ಮಧ್ಯ ಪ್ರವೇಶಿಸುವುದು ಬೇಕಾಗಿಲ್ಲ. ಅವರು ರೋಗಗಳಿಂದ ಗುಣಹೊಂದಿದರೆ ‘ನಾನೇ ನನ್ನನ್ನ ವಾಸಿಪಡಿಸಿಕೊಂಡೆ’ ಎಂದು ಹೇಳಬಯಸುತ್ತಾರೆ, ಅವರು ಪ್ರಗತಿ ಸಾಧಿಸಿದ್ದ ನಾನೇ’ ಎಂದು ಯೋಚಿಸಲು ಬಯಸುತ್ತಾರೆ, ಅವರು ಏನನ್ನಾದರೂ ಸಂಫಱಿಸಿದರೆ ‘ಅದನ್ನು ಸಂಫಱಿಸಿದ್ದ ನಾನೇ’ ಎಂದು ಸಾರಿ ಹೇಳಬಯಸುತ್ತಾರೆ. ಇನ್ನು ಬೇರೆ ರೀತಿಯಲ್ಲಿ ಕಾರ್ಯಕ್ರಮಕ್ಕೊಂಡಿದ್ದ ಅದನ್ನು ಮಾಡಿದವರು ತಾವಲ್ಲ, ಆದರೆ ದೃವೀಕರಿಸಿದ್ದ ಅದನ್ನು ಕ್ರಿಕೆಂಡಿದೆ ಎಂಬುದನ್ನು ಅರಿತಿರುತ್ತಾರೆ.

ನನ್ನ ಮುದ್ದಿನ ಮಗುವೆ ವೈದ್ಯರ ಹಾಗೂ ಜೀಷಿಂಗಿಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯವುಂದಿದೆ ಎಂಬ ನಿನ್ನ ಹೇಳಿಕೆಗೆ ನನ್ನ ಸಂಪೂರ್ಣ ಒಪ್ಪಿಗೆಯಿದೆ. ಮತ್ತು ಆ ಸಾಮರ್ಥ್ಯದಲ್ಲಿ ನೀನು ಭರವಸೆ ಹೊಂದಿರುವುದು ನನಗೆ ಸಂತೋಷ ತಂದಿದೆ. ಅನಾಹತದ ಮುನ್ನಾಜನೆಗಳಿಂದ ಕೂಡ ನಿಶ್ಚಯಿತವಾಗಿ ಆ ಭರವಸೆ ನಿನ್ನನ್ನು ಎಲ್ಲ ತೋಂದರೆಗಳಿಂದ ಹೊರಗೆ ಕೊಂಡೊಯ್ದುವುದು. ನಿನ್ನ ನಂಬಿಕೆಯನ್ನು ಭದ್ರವಾಗಿರಿಸಿಕೋ, ಎಲ್ಲವೂ ಸರಿಯಾಗುವುದು.

ದೃವೀಕರಿಸಿದ ಗುಣವಾದ ರೋಗವಿಲ್ಲ.

CWM, 15/165, 4/279, 15/169, 154

[8]

ನಿನ್ನಲ್ಲಿ ಗೆಲ್ಲಿವ ಸಂಕಲ್ಪವನ್ನು ಜಾಗ್ರತ್ತಗೊಳಿಸು. ಈ ಸಂಕಲ್ಪದ ಬಲ-ವೆಂದರೆ ಕೇವಲ ಮನದ ಬಲವಷ್ಟೇ ಅಲ್ಲ, ಆದರೆ ನಿನ್ನ ದೇಹದ ಜೀವಕೋಶ-ಗಳಲ್ಲಿರುವ ಸಂಕಲ್ಪದ ಬಲವಾಗಿರುತ್ತದೆ. ಅದಿಲ್ಲದೆ ಏನನ್ನೂ ಮಾಡಲಾರೆ. ನೀನು ನೂರಾರು ಬಗೆಯ ಜೀಷಿಂಗಳನ್ನು ಸೇವಿಸಬಹುದು, ಆದರೆ ದೇಹದಲ್ಲಿಯ ರೋಗವನ್ನು ನಿವಾರಿಸಬೇಕೆಂದು ನೀನು ಸಂಕಲ್ಪ ಕ್ರಿಕೆಂಡಿದೆ ಅವು ನಿನ್ನನ್ನು ಗುಣಪಡಿಸಲಾರವು.

ನಿನ್ನನ್ನ ತನ್ನ ವರದಲ್ಲಿಟ್ಟಕೊಂಡಿರುವ ಏರೋಧೀ ಶಕ್ತಿಯನ್ನು ನಾನು ನಾಶಪಡಿಸಬಹುದು. ಆ ಕಾರ್ಯವನ್ನು ನಾನು ಸಹಸ್ರಾರು ಸಲ ಪುನರಾವರ್ತಿಸಬಹುದು, ಹಾಗೆ ತೆರವು ಮಾಡಿದ ಸ್ಥಳ ಸೃಷ್ಟಿಯಾದ ಪ್ರತಿಸಲ ಒಳನುಗ್ಗಲು ಬಯಸುವ ಹಲವಾರು ಏರೋಧೀ ಶಕ್ತಿಗಳಲ್ಲಿಂದು ಆ ಸ್ಥಳವನ್ನು ತುಂಬಿ-ಬಿಡುತ್ತದೆ. ಆ ಕಾರಣಿಂದಾಗಿಯೇ ಗೆಲ್ಲುವ ನಿನ್ನ ಸಂಕಲ್ಪವನ್ನು ಜಾಗ್ರತ್ತಗೊಳಿಸು ಎಂದು ನಾನು ಹೇಳುತ್ತಿದ್ದೇನೆ.

ಅವನಿಗೆ ನಾನು ಮಾಡಬಹುದಾದ ಅತ್ಯುತ್ತಮವಾದದ್ದನ್ನೇ ಮಾಡುತ್ತಿ-ದ್ದೇನೆ. ಅದರೆ ಅವನು ರೋಗಗ್ರಸ್ತನಾಗಿದ್ದೇನೆಂದು ಯೋಚಿಸುತ್ತಿರುತ್ತಾನೆ, ಎಲ್ಲ ಕಾಲದಲ್ಲಿ ಆ ಯೋಚನೆಯಲ್ಲಿಯೇ ತೊಡಗಿಕೊಂಡಿರುತ್ತಾನೆ ಮತ್ತು ತನ್ನ ಸುತ್ತ ರೋಗದ ರಚನಾ ವ್ಯೂಹವನ್ನು ಹೆಚ್ಚೆದುಕೊಂಡಿದ್ದಾನೆ. ಈ ವ್ಯೂಹವಿರುವುದರಿಂದ ಅವನು ನನ್ನ ಸಹಾಯವನ್ನು ಸ್ವೀಕರಿಸಲು ಅಸಮರ್ಥನಾಗಿರುತ್ತಾನೆ. ರೋಗದ ಕಲ್ಪನೆಯನ್ನು ಅವನು ಕಿತ್ತಿಹಾಕಲಿ, ಆಗ ಅವನ ತೊಂದರೆಗಳಲ್ಲಿ ಅರ್ಥಕ್ಕಿಂತ ಹೆಚ್ಚು ಮಾಯವಾಗುವವು ಮತ್ತು ಆಗ ಅವನನ್ನು ಗುಣಪಡಿಸುವುದು ಸುಲಭ-ವಾಗುವುದು.

ರೋಗದಿಂದ ಮುಕ್ತವಾಗಬೇಕೆಂದು ದೇಹ ನಿರ್ಧರಿಸಿದರೆ ಅದು ಗುಣಮುಖ-ವಾಗುವುದು.

CWM, 1/158, 166, 159

[9]

ರೋಗಗಳನ್ನು ಕುರಿತು ನಾನು ಕೊಡಬಹುದಾದ ಸೂಚನೆ ಒಂದೇ ಇದೆ, ಅದೆಂದರೆ ಶಾಂತಿ ಕೆಳಗಿಳಿದು ಬರುವಂತೆ ಅದಕ್ಕೆ ಕರೆಕೊಡುವುದಾಗಿದೆ. ಯಾವುದೇ ವಿಧಾನವನ್ನು ಅನುಸರಿಸಿ ಮನಸ್ಸನ್ನು ದೇಹದಿಂದ ದೂರವಿರಿಸಿರಿ-ಅದು ಶ್ರೀ ಅರವಿಂದರ ಪುಸ್ತಕಗಳನ್ನು ಓದುವುದಾಗಿರಬಹುದು, ಇಲ್ಲವೆ ಧ್ಯಾನ ಮಾಡುವುದಾಗಿರಬಹುದು. ಈ ಸ್ಥಿತಿಯಲ್ಲಿ ದ್ವೇಷಿ ಕೃಪೆಯು ತನ್ನ ಕಾರ್ಯ ಕ್ಷೇತ್ರಕೊಳ್ಳುತ್ತದೆ. ದ್ವೇಷಕೃಪೆಯೊಂದೇ ರೋಗವನ್ನು ಗುಣಪಡಿಸಬಲ್ಲದು. ಜೀವಧ ದೇಹಕ್ಕೆ ನಂಬಿಕೆಯನ್ನು ಮಾತ್ರ ಕೊಡಬಲ್ಲದು, ಅಷ್ಟೆ.

ಅಂತರಂಗದ ಆಳದಲ್ಲಿರುವ ಶಾಂತಿಯನ್ನು ಹಿಡಿದುಕೊಂಡು ನಿನ್ನ ದೇಹದ ಜೀವಕೋಶಗಳಲ್ಲಿ ಒಳನುಗ್ಗಿಸು. ಆ ಶಾಂತಿಯೊಂದಿಗೆ ದೇಹದ ಆರೋಗ್ಯ ಮರಳಿ ಬರುವುದು.

(ಹೊಟ್ಟೆಯ ಮತ್ತು ಕರುಳಿನ ಬೇನೆಗೇಡಾದ ಒಬ್ಬ ವ್ಯಕ್ತಿಗೆ)

ಇದೆಲ್ಲ ತೊಂದರೆಗೆ, ಜಡಪಡಿಕೆ ಹಾಗೂ ಹೊಂಬೆಗಳೇ ಕಾರಣ. ಅಗಿರುವುದಾದರೂ ಏನು? ನಿನ್ನ ಹೊಟ್ಟೆಯಲ್ಲಿ ದ್ವೇಷಿ ಶಾಂತಿಯನ್ನು ಕೆಳಗಿಳಿಸಿ ತಂದುಕೊ, ಆಗ ಅದು ಸರಿಯಾಗುವುದು.

ತಲೆ ಸಿಡಿತ ಹಾಗೂ ತಲೆ ಸುತ್ತುವುದನ್ನು ತೊಡೆದು ಹಾಕುವುದು ಬಹಳ ಕೆಂಳಿವೆನಲ್ಲ. ನಿಮ್ಮ ಸ್ಥಿತಿ ಎಷ್ಟೇ ಕೆಟ್ಟಾಗ್ಗಿರಲಿ ಮೇಲಿನಿಂದ ಪ್ರಕಾಶವನ್ನು ಕರೆಯಿರಿ. ಆ ಪ್ರಕಾಶವು ತನ್ನದನೆ ಶಾಂತಿ, ಸ್ಥಿರತೆಗಳನ್ನು ತೆಗೆದುಕೊಂಡು ಬಂದು ತಲೆಯ ಮೇಲ್ಲಿದ್ದಿಯಿಂದ ಒಳಗೆ ಪ್ರವೇಶಿಸುತ್ತದೆ ಎಂದು ಭಾವಿಸಿಕೊಳ್ಳಿ. ಹಾಗೆ ಭಾವಿಸುವುದನ್ನು ಗಂಭೀರವಾಗಿ ಕೈಕೊಂಡರೆ ನಿಮ್ಮ ತಲೆಸಿಡಿತ ಹಾಗೂ ತಲೆ ಸುತ್ತುವಿಕೆ ಕೂಡಲೇ ಮಾಯವಾಗುವವು.

ಶಾಂತಿ ಹಾಗೂ ನಿಶ್ಚಲತೆಗಳು ರೋಗ ಪರಿಹಾರಕ್ಕೆ ಶ್ರೇಷ್ಠ ಉಪಾಯ ಒದಗಿಸುತ್ತವೆ.

CWM, 15/161, 163, 176

[10]

ರೋಗ ಇಲ್ಲವೆ ಅಪಫಾತ ಮನುಷ್ಯರಿಗೆ ಶೀಕ್ಕೆಯ ರೂಪದಲ್ಲಿ ಬರುವುದಿಲ್ಲ, ಅವುಗಳಿಗೆ ಹಾಗೂ ಶೀಕ್ಕೆಗೆ ಯಾವ ಸಂಬಂಧವೂ ಇಲ್ಲ. ಯಾವುದೋ ತಪ್ಪಿನ, ಕೊರತೆಯ ಇಲ್ಲವೆ ದೋಷದ ಸಾಮಾನ್ಯ ಹಾಗೂ ಸಾಭಾವಿಕ ಪರಿಣಾಮವೆಂದಾಗಿ ಮನುಷ್ಯ ಶೀಕ್ಕೆಯನ್ನು ಅನುಭೋಗಿಸಬೇಕಾಗುತ್ತದೆ. ವಾಸ್ತವವಾಗಿ ಈ ಜಗತ್ತಿನಲ್ಲಿ ಪ್ರತಿಯೊಂದೂ ಸಮರ್ಪೋಲನದ ಇಲ್ಲವೆ ಅಸಮರ್ಪೋಲನದ, ಸಾಮರಸ್ಯದ ಇಲ್ಲವೆ ಅಸ್ತವ್ಯಸ್ತತೆಯ ಪ್ರಶ್ನೆಯಾಗಿರುತ್ತದೆ. ಸಾಮರಸ್ಯದ ತರಂಗಗಳು ಸಮಂಜಸ ಘಟನೆಗಳನ್ನು ಆಕರ್ಷಿಸುತ್ತವೆ ಮತ್ತು ಅವುಗಳಿಗೆ ಪ್ರೋತ್ಸಾಹ ನೀಡುತ್ತವೆ. ಅಸಮರ್ಪೋಲನದ ತರಂಗಗಳು ಪರಿಸ್ಥಿತಿಗಳಲ್ಲಿ ಅಸಮರ್ಪೋಲನವನ್ನು (ರೋಗಗಳನ್ನು, ಅಪಫಾತಗಳನ್ನು) ಸೃಷ್ಟಿಸುತ್ತವೆ. ಇದು ಸಾಮೂಹಿಕವಾಗಿರಬಹುದು ಇಲ್ಲವೆ ವ್ಯಕ್ತಿಗತವಾಗಿರಬಹುದು. ಆದರೆ ಇರುವ ತತ್ತ್ವ ಒಂದೇ-ಮತ್ತು ಹಾಗೆಯೇ ಉಪಾಯವೂ ಕೂಡ. ಇಲ್ಲಿ ಉಪಾಯವೆಂದರೆ ಮನುಷ್ಯ ತನ್ನಲ್ಲಿ ವ್ಯವಸ್ಥಿತ ಕ್ರಮ ಹಾಗೂ ಸಾಮರಸ್ಯ, ಶಾಂತಿ ಹಾಗೂ

ಸಮರ್ಥೋಲನ ಇವುಗಳನ್ನು, ಭಗವಂತನಿಗೆ ಸಮರ್ಪಣೆ ಮಾಡಿಕೊಳ್ಳುವುದರ ಮೂಲಕ, ರೂಧಿಸಿಕೊಳ್ಳಬೇಕು.

ನೀನು ಎದುರಿಸುತ್ತಿರುವ ಸಮಸ್ಯೆಯಿಂದ ನಿನ್ನ ಮನಸ್ಸನ್ನು ಸಂಪೂರ್ಣ-ವಾಗಿ ಬೇರೆದೆ ತಿರುಗಿಸು, ಮೇಲಿನಿಂದ ಬರುವ ದ್ಯುಮಿಶ್ರಕ್ತಿ ಹಾಗೂ ದ್ಯುಮಿಶ್ರಪ್ರಕಾಶಗಳ ಮೇಲೆ ಅನ್ಯವಾಗಿ ವಿಕಾಸಗ್ರಹಿತ ಹೊಂದಿರು. ಭಗವಂತ ನಿನ್ನ ದೇಹದ ಮೇಲೆ ತನಗಿಷ್ಟವಾದುದನ್ನು ಮಾಡಲಿ. ನಿನ್ನ ಭೌತಿಕ ಸತ್ಯಯ ಸಂಪೂರ್ಣ ಜವಾಬ್ದಾರಿಯನ್ನು ಅವನಿಗೆ ಇಡಿಯಾಗಿ ಹಸ್ತಾಂತರಿಸು.

ಇದೇ ಚಿಕಿತ್ಸೆ.

ಉತ್ತಮ ಆರೋಗ್ಯವು ಆಂತರಿಕ ಸಾಮರಸ್ಯದ ಬಾಹ್ಯ ಅಭಿವೃದ್ಧಿ.

CWM, 16/323-24, 15/162, 147

[11]

ದೇಹದಲ್ಲಿಯ ಅನಾರೋಗ್ಯ ಯಾವಾಗಲೂ ಆಂತರಿಕ ಸತ್ಯಯೋಳ-ಗಿರುವ ಅಸ್ತವ್ಯಸ್ತತೆ ಮತ್ತು ಅಸಾಮರಸ್ಯಗಳ ಬಾಹ್ಯ ಅಭಿವೃದ್ಧಿ ಮತ್ತು ತಪ್ಯಿಸುವ ಗಳಾಗಿರುತ್ತವೆ. ಈ ಆಂತರಿಕ ಅಸ್ತವ್ಯಸ್ತತೆಯನ್ನು ಸರಿಪಡಿಸುವವರೆಗೆ ಬಾಹ್ಯ ಚಿಕಿತ್ಸೆ ಇಡಿಯಾಗಿರಲಾರದು ಹಾಗೂ ಶಾಶ್ವತವಾಗಿರಲಾರದು.

ಒಟ್ಟನ್ನಲ್ಲಿ ಅನಾರೋಗ್ಯ ದೇಹದಲ್ಲಿಯ ಬಂದು ಭಾಗ ತಳೆದಿರುವ ತಪ್ಪಿನಿಲುವಿನಿಂದ ಉಂಟಾಗುತ್ತದೆ.

ಭೌತಿಕ ತೊಂದರೆಗಳು ಬರುವುದು ನಮಗೆ ಸಮರ್ಥಯ ಪಾಠ ಕಲಿಸು-ವುದಕ್ಕಾಗಿ ಮತ್ತು ನಾವು ಆ ತೊಂದರೆಗಳ ಪರಿಣಾಮಕ್ಕೀಡಾಗದೆ ಉಳಿಯಲು ನಮ್ಮಲ್ಲಿ ಯಾವುದು ಶುಧಿವಾಗಿದೆ ಹಾಗೂ ಪ್ರಕಾಶಮಯವಾಗಿದೆ ಎಂಬುದನ್ನು ಪ್ರೇರಣಪಡಿಸುವುದಕ್ಕಾಗಿ. ಸಮರ್ಥಯಲ್ಲಿ ಮನುಷ್ಯ ಉಪಾಯ ಕಂಡುಕೊಳ್ಳುತ್ತಾನೆ.

ಮಹತ್ವದ ಮಾತು: ಸಮರ್ಥಯೆಂದರೆ ಜೀದಾಸೀನ್ಯವಲ್ಲ.

ಅತ್ಯಂತ ಶ್ರೇಷ್ಠ ಉಪಾಯವೆಂದರೆ ಅಸ್ತವ್ಯಸ್ತತೆಯ ಹಾಗೂ ಗೊಂದಲದ ಕಂಪನಗಳನ್ನು ಸ್ಥಳಾಂತರಿಸಲು ಸತ್ಯ ಹಾಗೂ ಸಾಮರಸ್ಯಗಳ ದ್ಯುಮಿಶ್ರ-ಕಾಗಿ ಕರೆಕೊಡುವುದು.

ಸತ್ಯವೇ ಸರ್ವಶ್ರೇಷ್ಠ ಸಾಮರಸ್ಯ ಹಾಗೂ ಸರ್ವಶ್ರೇಷ್ಠ ಆನಂದ. ಎಲ್ಲ ಅಸ್ತವ್ಯಸ್ತತೆ ಹಾಗೂ ವ್ಯಧಿ ಮಿಥ್ಯೆಯಾದದ್ದು. ಸತ್ಯ ಚಿಕಿತ್ಸೆ ನೀಡುತ್ತದೆ.

CWM, 15/149, 167, 176, 167, 172

[12]

ಮಗು, ರೋಗದಿಂದ ನೀನು ಗುಣಹೊಂದಬೇಕಾದರೆ ಈ ಎಲ್ಲ ದುರಭ್ಯಾಸಗಳನ್ನು ಸಂಪೂರ್ಣ ನಿಲ್ಲಿಸಬೇಕಷ್ಟೇ ಅಲ್ಲ ಈ ಎಲ್ಲ ಅನಾರೋಗ್ಯಕರ ಆಸೆಗಳನ್ನು ನಿನ್ನ ಯೋಜನೆ ಹಾಗೂ ಸಂಪೇದನೆಗಳಿಂದ ತೊಡೆದು ಹಾಕುವುದು ಅವಶ್ಯವಿದೆ, ಏಕೆಂದರೆ ಆಸೆಗಳು ಇಂದಿರಿಯಗಳನ್ನು ಕೆರಳಿಸಿ ಅವು ರೋಗಗ್ರಸ್ತವಾಗುವಂತೆ ಮಾಡುವವು. ನೀನು ಪ್ರತಿಯೊಂದನ್ನು ಕನಿಕರವಿಲ್ಲದೆ ಶುಚಿಗೊಳಿಸಬೇಕು, ಅದಕ್ಕಾಗಿ ನಿನ್ನ ಸಂಕಲ್ಪ ಸಾಕಷ್ಟು ದೃಢವಾಗಿಲ್ಲ, ನನ್ನ ಸಂಕಲ್ಪವನ್ನು ಆಹ್ವಾನಿಸು, ಅದನ್ನು ಶ್ರದ್ಧೆಯಿಂದ ಕರೆ, ಅದು ನಿನ್ನ ಸಹಾಯಕಾಗಾಗಿ ಬರುವುದು. ನನ್ನ ಸಹಾಯದಿಂದ ನಿಶ್ಚಿತವಾಗಿ ಯಶಸ್ವಿ ಸಾಧಿಸುವೆ ಎಂಬ ನಿನ್ನ ಮಾತು ಸರಿಯಾದದ್ದು. ಅದು ನಿಜ, ಆದರೆ ನೀನು ಈ ಸಹಾಯವನ್ನು ನಿಷ್ಪತ್ತಿ ಭಾವದಿಂದ ಬೇಡಬೇಕು ಮತ್ತು ಅದು ನಿನ್ನಲ್ಲಿ ಹಾಗೂ ಎಲ್ಲ ಪರಿಸ್ಥಿತಿಗಳಲ್ಲಿ ತನ್ನ ಕಾರ್ಯ ಮಾಡಲು ಅನುವು ಮಾಡಿ ಕೊಡಬೇಕು.

ಸ್ವಭಾವದಲ್ಲಿರುವ ಕೆಲವೊಂದು ತೊಂದರೆಗಳ ಸೂಚಕವೆಂದು ಯಾವಾಗಲೂ ದುರ್ಮಾಂಸದ ಗಡ್ಡೆಗಳು ದೇಹದಲ್ಲಿ ಬೆಳೆಯುತ್ತವೆ, ಕೆಲವು ಜೀವಕೋಶಗಳು ದೇಹದ ತೀಸ್ತಿಗೆ ಒಳಪಡಲು ಇಚ್ಛಿಸದೆ ಸ್ವಂತತ್ವವಾಗಿರಲು ಬಯಸುತ್ತವೆ, ಅವು ದೇಹದ ಇತರ ಭಾಗಗಳೊಡನೆ ಸಾಮರಸ್ಯದಿಂದಿರುವುದಿಲ್ಲ ಮತ್ತು ಎಲ್ಲ ಪ್ರಮಾಣಗಳನ್ನು ಮೀರಿ ಬೆಳೆಯುತ್ತೊಡಗುತ್ತವೆ. ಸಾಮಾನ್ಯವಾಗಿ ಇದಕ್ಕೆ ಸ್ವಭಾವದಲ್ಲಿಯ ಪ್ರಬಲ ದುರಾಸೆಯೇ ಕಾರಣವಾಗಿರುತ್ತದೆ. ಆ ದುರಾಸೆ ಭೌತಿಕ ವಸ್ತುಗಳಾಗಿ ಇಲ್ಲವೆ ಅಥಿಕಾರಕಾಗಿ ಇಲ್ಲವೆ ಬೇರೆ ಯಾವುದೋ ಸೂಕ್ಷ್ಮವಸ್ತುವಿಗಾಗಿ ಇರಬಹುದು.

ಆಹಾರ ಪುರಿತು ಇರುವ ಅತ್ಯಾಸೆಯ ಮೇಲೆ ಜಯಸಾಧಿಸುವುದೆಂದರೆ ಒಳೆಯ ಆರೋಗ್ಯ ಪಡೆಯುವ ಭರವಸೆ ದೊರಕಿಸಿದ ಹಾಗೆ.

CWM, 15/159, 176, 160

[13]

ವೈದ್ಯಕೀಯ ಶಾಸ್ತ್ರದ ಜ್ಞಾನ ಕುರಿತು: ನೀವು ಸಾಕಷ್ಟು ಅಭ್ಯಾಸ ಮಾಡಿದ್ದಿರಾದರೆ, ಇಲ್ಲವೆ ಸಾಕಷ್ಟು ದೀರ್ಘಕಾಲ ಅಂದರೆ ಹೆಚ್ಚು ವರ್ಷಗಳ ಕಾಲ ಜೀವಿಸಿದ್ದಿರಾದರೆ ನಿಮಗೆ ಕಂಡುಬರುವುದೇನೆಂದರೆ: ಅದೇ ಬಗೆಯ ಅಧಿಕೃತ ವರದಿಯಿಂದ, ನಿಶ್ಚಿತತೆಯಿಂದ, ಮನವರಿಕೆ ಮಾಡಿಕೊಂಡ ರೀತಿಯಿಂದ ಕೆಲವು ವಸ್ತುಗಳು ಒಳ್ಳೆಯವಲ್ಲವೆಂದು ತಿಳಿದು ಬಂದಿರುವುದಕ್ಕೇ ಅಲ್ಲ, ಆದರೆ ಅವುಗಳ ಬಗೆಗಿನ ಸಂಪೂರ್ಣ ಜ್ಞಾನದಿಂದ, ಪ್ರಶ್ನಾತೀತವಾದ ವೀಕ್ಷಣೆಯಿಂದ ಅವು ಕೆಲವೋಂದು ಪರಿಣಾಮಗಳನ್ನುಂಟು ಮಾಡುತ್ತವೆ ಎಂದೂ ತಿಳಿದು ಬಂದಿರುತ್ತದೆ. ಮತ್ತು ಬೇರೋಂದು ಸಮಯದಲ್ಲಿ ಇವೇ ಪ್ರಶ್ನಾತೀತ ವೀಕ್ಷಣೆಗಳು ತದ್ವಿರುದ್ಧವಾದ ಪರಿಣಾಮಗಳತ್ತ ಕೊಂಡೊಯುತ್ತವೆ. ನನ್ನ ಗಮನಕ್ಕೆ ಬಂದ ಉದಾಹರಣೆಯೊಂದನ್ನು ನಾನು ಬಹಳಷ್ಟು ಸಲ ಕೊಡುತ್ತಿರುತ್ತೇನೆ. ಅದನ್ನು ನಾನು ಸ್ವತಃ ವೀಕ್ಷಿಸಿದ್ದೇನೆ. ಅದು ವಿಶೇಷವಾಗಿ ಕೆಲವೋಂದು ಹಣ್ಣಿ, ತರಕಾರಿಗಳಂತಹ ಆಹಾರ ಪದಾರ್ಥಗಳನ್ನು ಹಾಗೂ ಅವು ದೇಹದ ಮೇಲೆ ಮಾಡುವ ಪರಿಣಾಮಗಳನ್ನು ಕುರಿತಾಗಿತ್ತು. ವೈದ್ಯಕೀಯ ಶಾಸ್ತ್ರದ ಇತಿಹಾಸದ ಒಂದು ವಿಶಿಷ್ಟ ಸಮಯದಲ್ಲಿ – ಅದು ಬಹಳ ಹಿಂದಿನ ಸಂಗತಿಯೇನಲ್ಲ, ಸುಮಾರು ಐವತ್ತು ವರ್ಷಗಳ ಹಿಂದಿನದು–ನಿಮಗೊಂದು ರೋಗ ಬಂದಾಗ ವೈದ್ಯರು ನಿಮಗೆ ಆಹಾರ ಪದಾರ್ಥಗಳ ಒಂದು ಯಾದಿಯನ್ನು ಕೊಟ್ಟು ಅವುಗಳಲ್ಲಿ ಯಾವುದನ್ನೂ ಸ್ವರ್ತಿಸಬಾರದು, ಸ್ವರ್ತಿಸಿದರೆ ರೋಗ ಉಲ್ಲಭಗೊಳ್ಳುವ ಸಾಧ್ಯತೆ ಇದೆ ಎಂದು ಬಹಳ ಗಂಭೀರ ರೀತಿಯಲ್ಲಿ ಸಲಹೆ ನೀಡುತ್ತಿದ್ದರು. ಐವತ್ತು ಅಥವಾ ಅರವತ್ತು ವರ್ಷಗಳ ನಂತರ ಆ ಪದಾರ್ಥಗಳನ್ನೇ ಕುರಿತು, ಅದೇ ವೈದ್ಯನಲ್ಲ, ಆದರೆ ಬೇರೆ ವೈದ್ಯನು ನಿಮಗೆ ಅದೇ ಬಗೆಯ ಗಂಭೀರ ರೀತಿಯಲ್ಲಿ, ಅದೇ ಬಗೆಯ ಪ್ರಶ್ನಾತೀತ ನಿಶ್ಚಿತತೆಯಿಂದ ಹಾಗೂ ಅಧಿಕೃತವಾಗಿ ಹೇಳುವುದೇನೆಂದರೆ ಆ ಪದಾರ್ಥಗಳನ್ನು ನೀವು ಸೇವಿಸಿದರೆ ಗುಣಮುಖಿಗಾಗುವಿರಿ ಎಂದು! ಆದ್ದರಿಂದ ನೀವು ವಿಷಯಗಳನ್ನು ಲಕ್ಷಿಸಿಕೊಟ್ಟು ವೀಕ್ಷಿಸಿದರೆ ಮತ್ತು ಚಿಕಿತ್ಸಕ ಮನಸ್ಸು ಹೊಂದಿದ್ದರೆ ನಿಮಗೆ ನಿವೇ ಈ ವಿಷಯ ಜನರನ್ನೂ, ಕಾಲವನ್ನೂ ಅವಲಂಬಿಸಿದೆ” ಎಂದು ಹೇಳಿಕೊಳ್ಳುತ್ತಿರಿ. ನನ್ನ ವೈದ್ಯ ಏತ್ತ 40–50 ವರ್ಷಗಳ ಹಿಂದೆ ಜನರಿಗೆ ಸಲಹೆ ನೀಡುತ್ತಿದ್ದನ್ನು ನಿಮಗೆ ಹೇಳುತ್ತೇನೆ: “ಬಹಳ ಜನರು ಅನುಸರಿಸುತ್ತಿರುವ ಉಪಾಯವನ್ನೇ ನೀವೂ ಆಯ್ದುಕೊಳ್ಳಿ, ಏಕೆಂದರೆ ಆಗ ನೀವು ರೋಗದಿಂದ ಗುಣಮುಖಿಗಾಗುವಿರಿ.”

ದೇಹದ ಮೇಲೆ ಆಹಾರ ಬೀರುವ ಪರಿಣಾಮದಲ್ಲಿ ಶೇಕಡಾ ತೊಂಬತ್ತು ಭಾಗ ಯೋಚನೆಯ ಸಾಮಾನ್ಯಕ್ಕೆ ಸೇರಿರುತ್ತದೆ.

CWM, 8/363-64, 15/156

[14]

ಸದಾ ಕರುಣೆಯಿಂದ ಕೂಡಿದವರಾಗಿರಿ ಎಂದು ಧಮ್ಮಪದ ಗ್ರಂಥದ ಬೋಧನೆಯೊಂದು ವಿಧಿಸುತ್ತದೆ. ಸಾಮಾನ್ಯವಾಗಿ ಜನರು ಕೊಡುವ ಉಪದೇಶ ಅದೆಂದು ತಪ್ಪಿ ತಿಳಿಯಬೇದಿರಿ. ಆದು ಅತ್ಯಂತ ಸ್ವಾರಸ್ಯಕರವಾದ ವಿಷಯ–ಪೋಂದರ ಬಗ್ಗೆ ಹೇಳುತ್ತದೆ. ನಾನು ಅದರ ಬಗ್ಗೆ ಹೇಳಬಹುದಾದುದು ಹೀಗಿದೆ: ಸದಾ ಕರುಣೆಯಿಂದ ಕೂಡಿದವರಾಗಿರಿ, ನಿಮಗೆ ಕಷ್ಟ-ಕ್ಷೇತ್ರ ಉಂಟಾಗುವುದಿಲ್ಲ. ಸದಾ ಶೃಷ್ಟಿಯಿಂದ, ಸಂತೋಷದಿಂದಿರಿ. ನೀವು ನಿಮ್ಮ ಸುಖ, ಸೆಮ್ಮುದಿಗಳನ್ನು ಸುತ್ತಲೂ ಹರಡುವಿರಿ.

ಎಲ್ಲ ಪಚನ ಶ್ರೀಯೆಗಳು ಆಕ್ಷೇಪಿಸುವ, ಕೆಂಪಿಯಾದ ಹಾಗೂ ದುರಿಷ್ಟೀಯಿಂದ ಕೂಡಿರುವ, ಕರೋರ ನಿಣಯ ತೆಗೆದುಕೊಳ್ಳುವ ಮನೋಧರ್ಮಕ್ಕೆ ತೀರ ಸಂಪೇದನಾತೀಲವಾಗಿರುತ್ತವೆ ಎಂಬುದನ್ನು ಇಲ್ಲಿ ವಿಶೇಷವಾಗಿ ಗಮನಿಸಬೇಕು. ಇವುಗಳ ಹೊರತಾಗಿ ಬೇರೆ ಯಾವುದೂ ಪಚನಕ್ಕೆಯನ್ನು ಆಷ್ಟೋಂದು ಕಂಡುವುದಿಲ್ಲ. ಅದೊಂದು ವಿವರವುಲು: ಪಚನಕ್ಕೆಯ ಹೆಚ್ಚು ಹೆಚ್ಚಾಗಿ ಕ್ಷೋಭಗೊಳಿಗಾದಂತೆ ನೀವು ಹೆಚ್ಚು ನಿರ್ದಯ, ಆಕ್ಷೇಪಿಸುವ ಮನೋಧರ್ಮದವರು, ಜೀವನ, ವಸ್ತುಗಳು ಹಾಗೂ ಜನರು ಇವರೆಲ್ಲರ ಬಗ್ಗೆ ಅತ್ಯಷ್ಟ ಭಾವನೆ ಹೊಂದಿದವರು ಆಗುತ್ತಿರಿ. ಹೀಗಾಗೆ ಅದರೋಳಗಿಂದ ಹೊರಬರಲು ಮಾರ್ಗ ಸಿಗದಂತಾಗುತ್ತದೆ. ಅದಕ್ಕಿರುವ ಚಿಕಿತ್ಸೆ ಒಂದೇ: ಈ ಮನೋಧರ್ಮವನ್ನು ಬುದ್ಧಿಪೂರ್ವಕ ಬಿಟ್ಟುಕೊಡುವುದು, ಅದನ್ನು ಹೊಂದದಂತೆ ನಿಮ್ಮನ್ನು ನೀವೇ ನಿಬಂಧಿಸಿಕೊಳ್ಳುವುದು, ಮತ್ತು ನಿರಂತರ ಆತ್ಮ-ಸಂಯಮ, ಎಲ್ಲವನ್ನೂ ಒಳಗೊಳ್ಳುವ ಬುದ್ಧಿಪೂರ್ವಕ ದಯಾಪರತೆ ಇವುಗಳನ್ನು ನಿಮ್ಮ ಮೇಲೆ ಆರೋಚಿಸಿಕೊಳ್ಳುವುದು. ಸ್ವಲ್ಪ ಪ್ರಯತ್ನಿಸಿ ನೋಡಿರಿ, ನೀವು ಹೆಚ್ಚು ಗುಣಮುಖಿಗಾಗಿರುವುದನ್ನು ಕಂಡುಕೊಳ್ಳಿವಿರಿ.

CWM, 3/292

ನಿನ್ನ ಜೀವನದ ಶೈಲಿಯನ್ನು ಸರಿಪಡಿಸಿಕೊಳ್ಳುವುದರಿಂದ ಮಾತ್ರ ಒಳ್ಳಿಯ ಅರೋಗ್ಯವನ್ನು ಭದ್ರಪಾಗಿರಿಸಿಕೊಳ್ಳುವ ಭರವಸೆ ಹೊಂದಬಲ್ಲೇ.

CWM, 15/175

[15]

ಭೌತಿಕ ರೋಗಗಳ ವಿಷಯದಲ್ಲಿ ಏರಡು ಅಂಶಗಳನ್ನು ಕುರಿತು ಆಲೋಚಿಸಬೇಕು. ಹೊರಗಿನಿಂದ ಬರುವ ರೋಗ ಒಂದು ಬಗೆಯಿದಾದರೆ ನಿಮ್ಮ ಆಂತರಿಕ ಸ್ಥಿತಿಯಿಂದ ಬರುವ ರೋಗ ಇನ್ನೊಂದು ಬಗೆಯದು. ನಿಮ್ಮ ಆಂತರಿಕ ಸ್ಥಿತಿಯಲ್ಲಿ ಪ್ರತಿರೋಧ, ಬಂಡಾಯವೇಳುವಿಕೆಗಳಿದ್ದಾಗ ಇಲ್ಲವೆ ನಿಮ್ಮಲ್ಲಿಯ ಒಂದು ಅಂಗವು ರಕ್ಖಣೆಗೆ ಪ್ರತಿಸ್ಪಂದಿಸದೆ ಇದ್ದಾಗ, ಇಲ್ಲವೆ ಅಲ್ಲಿ ಯಾವುದೋ ಒಂದು ಸ್ವ-ಸಂತೋಷದಿಂದ ಮತ್ತು ಸಂಕಲ್ಪಾವರ್ವಕ ವಿರೋಧೀ ಶಕ್ತಿಗಳನ್ನು ಆಹ್ವಾನಿಸುತ್ತಿದ್ದರೆ ಆದೂ ಕೂಡ ರೋಗಕ್ಕೆ ಕಾರಣವಾಗುವುದು. ಈ ಬಗೆಯ ಚಲನೆ ನಿಮ್ಮಲ್ಲಿ ಅಲ್ಲ ಪ್ರಮಾಣದಲ್ಲಿದ್ದರೂ ಸಾಕು, ವಿರೋಧೀ ಶಕ್ತಿಗಳು ಕೂಡಲೇ ನಿಮ್ಮ ಮೇಲೆ ಅಕ್ರಮಣ ಮಾಡುವವು ಹಾಗೂ ಅವುಗಳ ಅಕ್ರಮಣ ಬಹಳಷ್ಟು ಸಲ ರೋಗದ ರೂಪ ತಾಳುತ್ತದೆ.

ರೋಗ ಉಂಟಾಗುವ ಸಾಧ್ಯತೆಗಳು ನಿನ್ನ ಶರೀರದಲ್ಲಿ ಹಾಗೂ ನಿನ್ನ ಸುತ್ತಮುತ್ತ ಸದಾ ಇದ್ದೇ ಇರುತ್ತದೆ. ನೀನು ನಿನ್ನೊಡನೆ ಸದಾ ರೋಗತರುವ ಕ್ರಿಯೆಗಳನ್ನು ಹಾಗೂ ಜೀವಾಳಿಗಳನ್ನು ಹೊತ್ತುಕೊಂಡು ಬಯ್ಯಿತಿರುವ ಇಲ್ಲವೆ ಅವು ನಿನ್ನನ್ನು ಮುತ್ತಿಕೊಂಡಿರುತ್ತದೆ. ಎಷ್ಟೋ ವರ್ಷಗಳಿಂದ ನಿನ್ನಲ್ಲಿ ಕಣಿಸಿ-ಕೊಳ್ಳಬ ರೋಗಕ್ಕೆ ನೀನು ಒಮ್ಮಿಂದೊಮ್ಮೆಲ್ಲ ತುಶ್ಯಾಗುವುದು ಹೇಗೆ? ಅದು “ಪ್ರಾರ್ಥಿಕ ಶಕ್ತಿಯ ಕುಗ್ಗುವಿಕೆ” ಯಿಂದಾದುದು ಎಂದು ಹೇಳುತ್ತಿ. ಆದರೆ ಈ ಕುಗ್ಗುವಿಕೆ ಎಲ್ಲಿಂದ ಬರುತ್ತದೆ? ಅದು ಬರುವುದು ಸತ್ಯಯಲ್ಲಿಯ ಅಸಾಮರಸ್ಯ-ದಿಂದ, ದೃಷ್ಟಿಕ್ಕಿರುತ್ತಿರುತ್ತದೆ. ಮೈದಾನದಲ್ಲಿ ಬೇಕಾಗುವ ಗುರಣ ಶಕ್ತಿಯ ಕೊರತೆಯಿಂದ. ಪ್ರೋಫಿಸುವ ಶಕ್ತಿ ಹಾಗೂ ಪ್ರಕಾಶಗಳಿಂದ ನಿನ್ನ ಸಂಪರ್ಕ ಕಡಿದುಕೊಂಡಾಗ ಈ ಕುಗ್ಗುವಿಕೆ ಉಂಟಾಗುತ್ತದೆ, ವ್ಯಾದಕೀಯ ಶಾಸ್ತ್ರದಲ್ಲಿ ಹೇಳುವಂತೆ ಆಗ ರೋಗಕ್ಕೆ ಅನುಕೂಲಕರವಾದ ಸ್ಥಿತಿ ಉಂಟಾಗುತ್ತದೆ, ಆಗ ಯಾವುದೋ ಒಂದು ಅದರ ಪ್ರಯೋಜನ ಪಡೆಯುತ್ತದೆ. ಸಂಶಯ, ವಿಷಣ್ಣತೆ, ಆತ್ಮ ವಿಶ್ವಾಸದ ಕೊರತೆ, ತನ್ನಲ್ಲಿಯೇ ಮರಳಿ ತೊಡಗಿಕೊಳ್ಳುವ ಅಹಂಮನ್ನು ಭಾವ ಇವು ದಿವ್ಯಶಕ್ತಿ.

ಪ್ರಕಾಶಗಳೊಡನಿರುವ ಸಂಬಂಧವನ್ನು ಕಡಿದು ಹಾಕುತ್ತವೆ ಮತ್ತು ರೋಗದ ಆಕ್ರಮಣಕ್ಕೆ ಅನುಕೂಲತೆ ಕಲ್ಪಿಸಿಕೊಡುತ್ತದೆ. ನಿನ್ನ ಅಸ್ವಸ್ಥತೆಗೆ ಕಾರಣ ಇದು, ರೋಗಕಾರಕ ಜೀವಾಳಿಗಳಲ್ಲ.

CWM, 3/55-56

ಎಲ್ಲವೂ ಆಂತರಿಕ ಘೋರಣೆಯ ಮೇಲೆ ಅವಲಂಬಿಸಿರುತ್ತದೆ.

CWM, 15/239

[16]

ಕಲ್ಪನೆಯೆಂಬುದು ನಿಜವಾಗಿಯೂ ರೂಪ ರಚನೆಯೂ ಸಾಮರ್ಥ್ಯ. ಆದಾಗ್ಯಾ ನಿಜವಲ್ಲದ ರೂಪ ರಚನೆಯಿರುವುದಿಲ್ಲ. ಏಕೆಂದರೆ ಮಾನಸಿಕ ಸ್ತರದಲ್ಲಿ ಪ್ರತಿಯೊಂದು ರೂಪ ರಚನೆ ನೈಜವಾದದ್ದೇ ಆಗಿರುತ್ತದೆ. ಉದಾಹರಣೆಗೆ ಕಾದಂಬರಿಯ ಕಥಾವಸ್ತು ಮಾನಸಿಕ ಸ್ತರದಲ್ಲಿ, ಭೌತಿಕದಿಂದ ಸ್ವತಂತ್ರವಾಗಿ, ಅಸ್ತಿತ್ವದಲ್ಲಿರುತ್ತದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಕೆಲ ಪ್ರಮಾಣದಲ್ಲಿ ಕಾದಂಬರಿಕಾರರೇ ಆಗಿರುತ್ತೇವೆ ಹಾಗೂ ಆ ಮಾನಸಿಕ ಸ್ತರದಲ್ಲಿ ರೂಪ ರಚನೆ ಮಾಡುವ ಸಾಮರ್ಥ್ಯ ಹೊಂದಿರುತ್ತೇವೆ. ಪಸ್ತಿಫಿಲಿಯಿಂದರೆ ನಿಮ್ಮ ಜೀವಿತದ ಬಹುಭಾಗ ನಿಮ್ಮ ಕಲ್ಪನಾ ಸಾಮರ್ಥ್ಯದ ರಚನೆಗಳಿಂದ ಸಾಕಾರ ಪಡೆದಿರುತ್ತದೆ. ಅನಾರೋಗ್ಯಕರ ರೀತಿಯಲ್ಲಿ ನಿನ್ನ ಕಲ್ಪನೆಯಲ್ಲಿ ಲೋಲುಪನಾಗಿ ನಿನ್ನ ಹೆದರಿಕೆಗಳಿಗೆ ರೂಪ ಕೊಟ್ಟ ಪ್ರತಿಸಲ ಮತ್ತು ಅಪಘಾತಗಳನ್ನು, ದುರದೃಷ್ಟವನ್ನು ಎದುರು ನೋಡುತ್ತ ಉಳಿದಾಗೆಲ್ಲ ನಿನ್ನ ಭವಿಷ್ಯವನ್ನು ನೀನೇ ಹಾಳುಮಾಡುವಿ. ಇನ್ನೊಂದೆಡೆಗೆ ನಿನ್ನ ಕಲ್ಪನೆ ಹೆಚ್ಚು ಆಶಾದಾಯಕವಾಗುತ್ತಿದ್ದ ಹಾಗೆ ನಿನ್ನ ಗುರಿಯನ್ನು ತಲುಪಲು ಹೆಚ್ಚಿನ ಅವಕಾಶ ನಿನಗೆ ಲಭ್ಯವಾಗುತ್ತದೆ. ಘಾನ್ ದೇಶದ ಮೀ. ಕೂಯೆ (Coue) ಎಂಬಾತನು ಈ ಸತ್ಯದಲ್ಲಿ ಅಡಗಿರುವ ಸಾಮರ್ಥ್ಯವನ್ನು ಅರಿತುಕೊಂಡು ನೂರಾರು ಜನರಿಗೆ ದುಃಖದಿಂದ ಪಾರಾಗಿದ್ದೇವೆ ಎಂದು ಕಲ್ಪಿಸಿಕೊಳ್ಳಲು ಬೋಧಿಸಿ ಅವರನ್ನು ಗುಣಮುಖಿರನ್ನಾಗಿ ಮಾಡಿದನು. ಅವನು ಒಮ್ಮೆ ಓವರ್ ಮಹಿಳೆಯ ಕರೆಯನ್ನು ಹೇಳಿದ. ಆಕೆಯ ಕೂದಲು ದಿನದಿನವೂ ಉದುರಬೋಡಿತ್ತು. ಆಕೆ ತಾನು ದಿನ ದಿನವೂ ಗುಣ ಹೊಂದುತ್ತಿದ್ದೇನೆ, ತನ್ನ ಕೂದಲು ಉದ್ದೂದ್ದವಾಗಿ ಬೆಳೆಯುತ್ತಿದೆ ಎಂದು ತನಗೆ ತಾನೇ ಸೂಜನೆ ಕೊಟ್ಟಿಕೊಳ್ಳಲು ಪ್ರಾರಂಭಿಸಿದಳು. ಹೀಗೆ

ಅನವರತ ಕಲ್ಪನೆ ಮಾಡುತ್ತ ಹೋದುದರಿಂದ ಆಕೆಯ ಕೂದಲು ನಿಜವಾಗಿಯೂ ಬೆಳೆಯತೊಡಗಿತು ಮತ್ತು ಈ ಸ್ವಯಂ ಸೂಚನೆಯ ಪರಿಣಾಮವಾಗಿ ಆಕೆಯ ಕೂದಲು ಇತರರು ಅನೂಯೆ ಪಡುವಷ್ಟು ಉದ್ದ ಬೆಳೆಯಿತು.

CWM, 3/156

ನಮ್ಮ ಆಶೋತ್ಸರ್ಗಳು ಸಫಲ ಹೊಂದಿ ಪ್ರಕಟವಾಗದಷ್ಟು ಎಂದಿಗೂ ದೊಡ್ಡ-ವಾಗಿರುವುದಿಲ್ಲ. ಸಫಲವಾಗಿ ಪ್ರಕಟವಾಗದಂತಹದೇನನ್ನೂ ನಾವು ಕಲ್ಪಿಸಲಾರೆವು.

CWM, 14/186

[17]

ಒಹಳಷ್ಟು ಸಂದರ್ಭಗಳಲ್ಲಿ ಜೀಷಧಿ ಸೇವನೆಯು-ಅದು ಸೂಕ್ತ ಪರಿಮಿತಿಗಳಲ್ಲಿ ಇದ್ದಾಗ ಅಂದರೆ ಮನುಷ್ಯ ಜೀಷಧಿ ಸೇವಿಸುವುದರಿಂದ ವಿಷಪ್ರಾಶನದಂತೆ ಆಗದೆ ಇದ್ದಾಗ-ಹೆಚ್ಚಿನ ಪ್ರಸಂಗಗಳಲ್ಲಿ ಶರೀರಕ್ಕೆ ಕೇವಲ ಆತ್ಮವಿಶ್ವಾಸ ಹುಟ್ಟಿಸಲು ಸಹಾಯಕವಾಗುತ್ತದೆ. ಶರೀರ ತನ್ನಷ್ಟಕ್ಕೆ ತಾನೇ ಕಾಯಿಲೆ-ಯನ್ನು ವಾಸಿ ಮಾಡಿಕೊಳ್ಳುತ್ತದೆ. ಅದು ಕಾಯಿಲೆಯನ್ನು ವಾಸಿಮಾಡಿಕೊಳ್ಳಲು ಬಯಸಿದಾಗ ವಾಸಿಯಾಗುತ್ತದೆ. ಈ ಸಂಗತಿ ಬಹುವಾಗಿ ಮನ್ವಣೆ ಪಡೆದಿದೆ. ತುಂಬ ಸಾಂಪ್ರದಾಯಿಕ ವೈದ್ಯರೂ ಹೇಳುತ್ತಾರೆ: “ಹೋದು, ಜೀಷಧಿ ಸಹಾಯ ಮಾಡುತ್ತದೆ, ಆದರೆ ವಾಸಿ ಮಾಡುವುದು ಜೀಷಧಿಯಲ್ಲ, ಶರೀರವು ವಾಸಿಯಾಗಲು ನಿರ್ದಿಷ್ಟವಾಗಿದೆ” ಎಂದು. ಸರಿ, ಹೀಗೆ ಶರೀರಕ್ಕೆ “ಜೀಷಧಿ ತೆಗೆದುಕೊಳ್ಳಿ” ಎಂದು ಹೇಳಿದಾಗ ಅದು ತನಗೆ ತಾನೇ “ನಾನು ಉತ್ತಮಗೊಳ್ಳಲಿದ್ದೇನೆ” ಎಂದು ಹೇಳಿ-ಕೊಳ್ಳುತ್ತದೆ. ಅದು ಹಾಗೆ “ನಾನು ಉತ್ತಮಗೊಳ್ಳಲಿದ್ದೇನೆ” ಎಂದು ಹೇಳಿಕೊಳ್ಳುವುದರಿಂದಾಗಿಯೆ ವಾಸಿಯಾಗುತ್ತದೆ.

ಸುಮಾರು ಪ್ರತಿಯೊಂದು ಪ್ರಸಂಗದಲ್ಲಿಯೂ ಸ್ವಲ್ಪ ಸಹಾಯಕವಾಗಬಲ್ಲ ಕಾರ್ಯಗಳಿರುತ್ತವೆ. ಆದರೆ ಪ್ರತಿಯೊಂದನ್ನೂ ಸೂಕ್ತ ಪರಿಮಿತಿಗಳಲ್ಲಿ ಮಾಡಬೇಕು. ಸೂಕ್ತ ಪರಿಮಿತಿಗಳನ್ನು ಮೇರಿದ್ದಾದರೆ ನೀವು ಸಂಪೂರ್ಣ ಕುಸಿದು ಬೀಳುವಿರಿ. ಒಂದು ರೋಗದಿಂದ ಮುಕ್ತಿ ಹೊಂದುವಿರಿ, ಆದರೆ ಇನ್ನೊಂದು ರೋಗಕ್ಕೆ ಬಲಿಯಾಗುವಿರಿ, ಅದು ಮೊದಲಿನದಕ್ಕಿಂತ ಸಾಮಾನ್ಯವಾಗಿ ಹೆಚ್ಚು ಕೆಟ್ಟದಾಗಿ-ರುವುದು. ಆದರೆ ಸ್ವಲ್ಪ ಸಹಾಯವನ್ನು ಒಂದು ರೀತಿಯಲ್ಲಿ, ನಿಮ್ಮ ಶರೀರಕ್ಕೆ

ಆತ್ಮವಿಶ್ವಾಸವನ್ನಂಟು ಮಾಡುವಷ್ಟು, ನೀಡಿದರೆ ಅದು “ಈಗ ನಾನಿದನ್ನು ಸೇವಿಸಿ-ರುವುದರಿಂದ ಎಲ್ಲವೂ ಸರಿಯಾಗುತ್ತದೆ” ಎಂದು ತನಗೆ ಹೇಳಿಕೊಳ್ಳುತ್ತದೆ. ಇದರಿಂದ ತುಂಬಾ ಸಹಾಯ ಶರೀರಕ್ಕೆ ಸಿಗುತ್ತದಲ್ಲದೆ ಶರೀರವು ವಾಸಿಯಾಗಲು ನಿರ್ದರ್ಶಿಸುವುದರಿಂದ ಅದು ವಾಸಿಯಾಗುತ್ತದೆ.

CWM, 9/123

ರೋಗಿಯ ಶ್ರದ್ಧೆಯೇ ರೋಗ ನಿವಾರಣೋಪಾಯಕ್ಕೆ ವಾಸಿ ಮಾಡುವ ಶಕ್ತಿ ನೀಡುತ್ತದೆ.

CWM, 10/325

ರೋಗ ವಾಸಿಮಾಡುವ ಭಗವತ್ ಕೃಪೆಯ ಶಕ್ತಿಯಲ್ಲಿ ಮನುಷ್ಯರಿಗೆ ಸಂಪೂರ್ಣ ಶ್ರದ್ಧೆ ಇದ್ದರೆ ಬಹುಶಃ ಒಹಳಷ್ಟು ರೋಗಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಬಹುದು.

ನಾವು ಯಾವ ವಸ್ತು ವಿಷಯಗಳನ್ನು ಕುರಿತು ಯೋಜಿಸುತ್ತಿರುತ್ತೇವೋ ಅಪುಗಳೇ ನಮ್ಮನ್ನು ಸುತ್ತುವರಿದಿರುತ್ತವೆ.

CWM, 5/, 383

[18]

“ನಾನು ಮಾಡಬೇಕಾದದ್ದನ್ನು ಮಾಡಿದ್ದೇನೆ, ಆದಾಗ್ಯಾ ಆ ವಿಷಯ ಮುಂದುವರಿಯುತ್ತಲೇ ಇದೆ, ಹಾಗಾಗಿ ನಾನು ಪ್ರಯತ್ನ ಕೈಬಿಟ್ಟಿದ್ದೇನೆ” ಎಂದು ನೀವು ಹೇಳಿದರೆ ನೀವು ಮಾಡಲು ಸಾಧ್ಯವಿದ್ದದೆಲ್ಲವನ್ನು ನೀವು ಮಾಡಿಲ್ಲ ಎಂದು ನಿಶ್ಚಯಿತವಾಗಿ ತಿಳಿದುಕೊಳ್ಳಬಹುದು. ಎಲ್ಲವನ್ನು ಮಾಡಿದಾಗ್ಯಾ ದೋಷ ಮುಂದುವರಿಯುತ್ತಲೇ ಹೋದರೆ ನಿಮ್ಮ ಸತ್ಯಯಲ್ಲಿ ಅಡಗಿದ್ದ ಏನೋ ಒಂದು, ಪೆಟ್ಟಿಗೆಯೊಳಗಿರಿಸಿ ಪುಟಿಯುವರೆ ಮಾಡುವ ತಂತಿ (spring)ಗೆ ಜೋಡಿಸಿದ ಗೊಂಬೆ, ಪೆಟ್ಟಿಗೆ ತೆಗೆದ ಕೂಡಲೆ ಹೋರಗೆ ಜಿಗಿಯುವಂತೆ, ಹೋರಬಂದು ನಿನ್ನ ಜೀವನದ ಚುಕ್ಕಾಣಿ ಹಿಡಿದಿರುತ್ತದೆ ಎಂದು ಅಥ ಮಾಡಿಕೊಳ್ಳಬೇಕು. ಆದ್ದರಿಂದ ನಾವು ಮಾಡಬೇಕಾದ ಕಾರ್ಯ ಒಂದೇ ಒಂದಿದೆ: ನಿಮ್ಮೊಳಗೆ ಅಡಗಿದ ಕತ್ತಲೆಯಲ್ಲಿರುವ ಎಲ್ಲ ಮೂಲೆಗಳನ್ನು ಹುಡುಕುತ್ತ ಹೋಗುವುದು ಮತ್ತು ಆ ಕತ್ತಲೆಯ ಮೂಲೆಗಳ ಮೇಲೆ ಸದಿಚ್ಚಿಯ ಜಿಕ್ಕ ಕಿಡಿಯನ್ನು ಬೆಳಗಿಸಿದರೂ ಅದು

ಶರಣಾಗುವುದು, ಕರಗಿಹೋಗುವುದು. ಮತ್ತು ಯಾವುದು ನಮಗೆ ಅಸಾಧ್ಯ–ವನಿಸಿತ್ತೋ ಅದು ಸಾಧ್ಯವೂ, ವ್ಯಾವಹಾರಿಕವೂ ಆಗುವುದಷ್ಟೇ ಅಲ್ಲ; ಆಗಬೇಕಾಗಿದ್ದ ಕಾರ್ಯ ಆಗಿಯೇ ಬಿಡುವುದು. ಅನೇಕ ವರ್ಷಗಳಿಂದ ನಿಮಗೆ ಹಿಂಸೆ ಕೊಡುತ್ತಿದ್ದ ತೊಂದರೆಯಿಂದ ಹೀಗೆ ನಿಮಿಷ ಮಾತ್ರದಲ್ಲಿ ಮುಕ್ತರಾಗಬಹುದು. ಈ ವಿಷಯದಲ್ಲಿ ನಿಮಗೆ ಸಂಪೂರ್ಣ ಆಶಾಸನೆ ನೀಡುತ್ತೇನೆ. ನೀವು ನಿಜವಾಗಿ, ಶ್ರದ್ಧೆಯಿಂದ ತೊಡೆದು ಹಾಕಲು ಬಯಸುತ್ತಿರಿ ಎಂಬ ಒಂದೇ ಒಂದು ಸಂಗತಿಯ ಮೇಲೆ ಅದು ಅವಲಂಬಿಸಿರುತ್ತದೆ. ಭೌತಿಕ ರೋಗಗಳಿಂದ ಹಿಡಿದು ಉಜ್ಜ್ವತಮ ಮಾನಸಿಕ ತೊಂದರೆಗಳ ವರೆಗೆ ಅದು ಎಲ್ಲ ವಿಷಯಗಳಲ್ಲಿ ಒಂದೇ ರೀತಿಯದಾಗಿರುತ್ತದೆ. ಪ್ರಜ್ಞೆಯ ಒಂದು ಭಾಗ ಹೇಳುತ್ತದೆ: “ನನಗದು ಬೇಕಿಲ್ಲ” ಎಂದು. ಆದರೆ ಅಲ್ಲಿ ಏನನ್ನೂ ಹೇಳಿದ, ತಮ್ಮನ್ನು ತೋರಿಸಿಕೊಡದ, ಸಂಗತಿಗಳು ಇದ್ದ ಹಾಗೆ ಇರಲಿ ಎಂದು ಅಜ್ಞಾನದಲ್ಲಿ ಬಯಸುವ ಗುಡ್ಡದಷ್ಟು ಅನೇಕ ವಿಷಯಗಳು ಅಡಗಿರುತ್ತವೆ. ರೋಗ ವಾಸಿಯಾಗುವುದು ಅವಶ್ಯವೆಂದು ಅವು ನಂಬಿವುದಿಲ್ಲ, ಉತ್ತಮ ರೋಗಗಳಲ್ಲಿ ಎಲ್ಲವೂ ಒಳ್ಳೆಯದಕ್ಕಾಗಿ ಇರುತ್ತದೆ ಎಂದು ನಂಬುತ್ತವೆ.

CWM, 4/74

ನಮ್ಮ ದೇಹದೊಡನೆ ವ್ಯವಹರಿಸಲು ನಾವು ಉಪಯೋಗಿಸುವ ಪದ್ಧತಿ ಅಂದರೆ ಅದನ್ನು ರಕ್ಷಿಸುವುದು, ಸುಖಿತಯಲ್ಲಿಡುವುದು, ಸುಧಾರಿಸುವುದು, ಒಳ್ಳೆಯ ಆರೋಗ್ಯದಲ್ಲಿರುವಂತೆ ಸೋಡಿಕೊಳ್ಳುವುದು ಇದೆಲ್ಲ ಸಂಪೂರ್ಣವಾಗಿ ನಾವಿರುವ ಪ್ರಜ್ಞಾಸ್ಥಿಯ ಮೇಲೆ ಅವಲಂಬಿಸಿರುತ್ತದೆ. ಏಕೆಂದರೆ ನಮ್ಮ ದೇಹ ನಮ್ಮ ಪ್ರಜ್ಞೆಯ ಉಪಕರಣ, ಈ ಪ್ರಜ್ಞೆ ಆ ಉಪಕರಣದ ಮೇಲೆ ನೇರವಾಗಿ ಕಾರ್ಯ ಮಾಡಬಹುದು ಮತ್ತು ಅದರಿಂದ ತನಗೆ ಬೇಕಾದುದನ್ನು ಪಡೆದುಕೊಳ್ಳಬಹುದು.

CWM, 4/108-109

[19]

ನಿಮ್ಮಲ್ಲಿ ಶಾರೀರಿಕ ಅಭಿಪ್ರೇಯೂ ಇರಬಹುದು, ದೇಹವು ಒಂದು ಬಗೆಯ ಸಮತೆಯನ್ನು ಪಡೆಯಬೇಕಾದುದರ ಅವಶ್ಯಕತೆಯ ಭಾವನೆಯನ್ನು ತಂದುಕೊಳ್ಳಬಹುದು. ಆ ಸಮತೆಯಲ್ಲಿ ಸತ್ಯೆಯ ಎಲ್ಲ ಭಾಗಗಳು ಸಮತೋಲನದಲ್ಲಿರುತ್ತವೆ, ರೋಗವನ್ನು ದೂರವಿರಿಸುವ ಸಾಮರ್ಥ್ಯವಿರುತ್ತದೆ, ಇಲ್ಲವೇ ರೋಗ

ನಮ್ಮಲ್ಲಿ ಕುತಂತ್ರದಿಂದ ಪ್ರವೇಶಿಸಿದಾಗ ಅದರ ಮೇಲೆ ತೀವ್ರ ಜಯ ಪಡೆಯುತ್ತೀರಿ ಹಾಗೂ ದೇಹ ಯಾವಾಗಲೂ ಸಾಮಾನ್ಯ ರೀತಿಯಲ್ಲಿ, ಸಾಮರಸ್ಯದಿಂದ ಮತ್ತು ಪರಿಪೂರ್ಣ ಆರೋಗ್ಯದಿಂದ ಕಾರ್ಯಮಾಡುತ್ತದೆ. ಅದು ದೇಹದ ಅಭಿಪ್ರೇ....

ಮನಸ್ಸಷ್ಟೇ ಯೋಚಿಸುತ್ತಿದ್ದರೆ ನಿಮ್ಮ ಶರೀರದ ಮೂರುನಾಲ್ಕಾಂಶ (¾) ಭಾಗವು ಜಡವಾದ ವಸ್ತುವಿನಂತಹದೇನೋ ಆಗಿದ್ದು ಅದು ಸ್ವ-ಪ್ರಜ್ಞೆ ಹೊಂದಿರುವುದಿಲ್ಲ. ಭೌತಿಕಕ್ಕೆ ಸೇರಿದ ಪ್ರಜ್ಞೆಯೊಂದಿರುತ್ತದೆ, ಅದು ದೇಹದ ಪ್ರಜ್ಞೆ ಅಂದರೆ ದೇಹವು ತನ್ನ ಬಗೆ ಪ್ರಜ್ಞೆಯಿಳಿದ್ದಾಗಿರುತ್ತದೆ ಮತ್ತು ಅದಕ್ಕೆ ಅದರದೇ ಅಭಿಪ್ರೇಯಿರುತ್ತದೆ. ಮನುಷ್ಯ ತನ್ನ ದೇಹ ಕುರಿತು ಯೋಚಿಸುತ್ತಿರುವ ವರೆಗೆ ಅವನು ತನ್ನ ಶಾರೀರಿಕ ಪ್ರಜ್ಞೆಯಲ್ಲಿರುವುದಿಲ್ಲ. ದೇಹಕ್ಕೆ ತನ್ನದೇ ವಿಶಿಷ್ಟವಾದ ಪ್ರಜ್ಞೆಯಿದ್ದು ಅದು ಮನಸ್ಸಿನಿಂದ ಸ್ವತಂತ್ರವಾಗಿದೆ. ದೇಹವು ತನ್ನ ಕಾರ್ಯಗತಿಗಳ ಬಗ್ಗೆ, ತನ್ನ ಸಮತೋಲನ ಇಲ್ಲವೇ ಅಸಮತೋಲನದ ಬಗ್ಗೆ ಸಂಪೂರ್ಣ ಅರಿವು ಹೊಂದಿರುತ್ತದೆ ಮತ್ತು ಅದು ತನ್ನಲ್ಲಿ ಎಲ್ಲಿಯಾದರೂ ಅಸ್ವಾಸ್ತರೆಯಿದ್ದರೆ ಅದರ ಬಗ್ಗೆ ಅತಿ ನಿಖಿರವಾದ ರೀತಿಯಲ್ಲಿ ಪ್ರಜ್ಞೆ ಹೊಂದಿರುತ್ತದೆ ಮತ್ತು (ಅದನ್ನು ನಾನು ಹೇಗೆ ಹೇಳಲಿ?) ದೇಹವು ಆ ಅಸ್ವಾಸ್ತರೆಯೊಂದಿಗೆ ಸಂಪರ್ಕದಲ್ಲಿದ್ದು ಅದರ ಯಾವ ಬಾಹ್ಯ ಲಕ್ಷಣ ಕಂಡು ಬರದಿದ್ದರೂ ಸಷ್ಟವಾಗಿ ಅದಕ್ಕೆ ಅದರ ಭಾವನೆ ಬರುತ್ತದೆ. ದೇಹದ ಕಾರ್ಯಗತಿಯು ಸಾಮರಸ್ಯವುಳ್ಳದ್ದು, ಸಮತೋಕದ್ದು, ಹೆಚ್ಚು ನಿಯತವಾದದ್ದು, ಹೇಗೆ ಕಾರ್ಯಮಾಡಬೇಕೋ ಹಾಗಿದ್ದದ್ದು ಆಗಿದ್ದರೆ ದೇಹವು ಅರಿವುಳ್ಳಾಗಿರುತ್ತದೆ, ಅದಕ್ಕೆ ಆ ಬಗೆಯ ಸಮೃದ್ಧಿಯಿರುತ್ತದೆ ಹಾಗೂ ಸಮೃದ್ಧಿಯ, ಸುಖದ, ದೃಢತೆಯ ಅರ್ಥವಿರುತ್ತದೆ–ಬದುಕುವ, ಶ್ರೀಯೆಯ ಹಾಗೂ ಜೀತನದ, ಜೀವನೋತ್ಸಾಹದಿಂದ ಚಲಿಸುವ ಆನಂದದ ರೀತಿಯಲ್ಲಿ ಅದಿರುತ್ತದೆ.

CWM, 5/293-94

ಶರೀರದ ಭಯ ನಿವಾರಕಿಗೆ ಕಟ್ಟಿನಿಟ್ಟಾದ ಶಿಫಿನ ಅಗತ್ಯವಂತಿ. ಭಯದಿಂದ ದೇಹದಲ್ಲಿಯ ಜೀವಕೋಶಗಳೇ ನಡುಗುತ್ತವೆ. ಶಿಫ್ಟ್‌ಪಾಲನೆಯಿಂದ, ಯೋಗದಿಂದ ಮನುಷ್ಯ ಭಯದ ಮೇಲೆ ಜಯ ಸಾಧಿಸಲು ಶಕ್ತನಾಗುತ್ತಾನೆ.

CWM, 5/168

[20]

ಹದ್ದು ಏರಿದ ವಿಚಾರಗಳನ್ನು ಹೊಂದಿರದೆ, ನಿರುತ್ಸಾಹಗೊಳಿಸುವ ಶಿಕ್ಷಣ ಪಡೆದಿರದೆ ಸಾಮಾನ್ಯ ಜೀವನವನ್ನು ಸಾಮಾನ್ಯ ಪರಿಸ್ಥಿತಿಗಳಲ್ಲಿ ನಡೆಸುತ್ತಿದ್ದರೆ ನಿಮ್ಮ ತಾರುತ್ಯವಸ್ಥೆಯಲ್ಲಿಲ್ಲ ಮತ್ತು ಸುಮಾರು ಮೂವತ್ತನೆಯ ವರ್ಷದವರೆಗೆ ನಿಮಗೆ ಜೀವನದಲ್ಲಿ ಸಂಪೂರ್ಣ ಭರವಸೆ ಇರುತ್ತದೆ. ಆಗ ಉದಾಹರಣೆಗೆ ತಲೆಯಲ್ಲಿ ಸ್ಪಳ್ಟ ಶೀತ ಕಾಣಿಸಿಕೊಂಡ ತಕ್ಷಣ ಗಾಬರಿಗೊಂಡು ವ್ಯಾದ್ಯರ ಕಡೆಗೆ ಓಡಿಹೋಗಿ ಜೀವಧಿ ತಂದುಕೊಡುವ ಜನರು ನಿಮ್ಮನ್ನು ಸುತ್ತುವರಿಯದೆ ಇದ್ದರೆ, ಸಾಮಾನ್ಯ ಪರಿಸರದಲ್ಲಿದ್ದಾಗ ನಿಮಗೆ ಸ್ಪಳ್ಟ ಅನಾರೋಗ್ಯವಾಗಲಿ, ಅಪಘಾತವಾಗಲಿ ಆದರೆ, ಇಲ್ಲವೆ ಇಂತಹದೇನಾದರೂ ಆಗಿದ್ದರೆ “ಇದೇನೂ ಅಲ್ಲ, ಇದು ಕಳಿದು ಹೋಗುತ್ತದೆ, ಇದು ಹೋಗುವುದು ನಿಶ್ಚಿತ, ನಾಳೆ ಇಲ್ಲವೆ ಇನ್ನು ಕೆಲವು ದಿನಗಳಲ್ಲಿ ನಾನು ಸರಿಯಾಗುತ್ತೇನೆ” ಎಂಬ ಈ ನಿಶ್ಚಿತತೆ ಇರುತ್ತದೆ, ಅದು ಗುಣವಾಗುವುದೆಂಬ ಸಂಪೂರ್ಣ ಭರವಸೆ ಇರುತ್ತದೆ. ಅದು ನಿಜವಾಗಿ ದೇಹದ ಸಾಮಾನ್ಯ ಸ್ಥಿತಿ. ಇಡೀ ಜೀವನ ತನ್ನದುರಿಗಿದೆ, ಎಲ್ಲವೂ ಸರಿಯಾಗುವುದು ಎಂಬ ಸಂಪೂರ್ಣ ಭರವಸೆ ಇರುತ್ತದೆ. ಇದು ಬಹಳ ಸಹಾಯಕವಾಗುವುದು. “ಇದು ಏನೂ ಅಲ್ಲ, ಅದಿರುವುದಾದರೂ ಏನು? ಒಂದು ಸಣ್ಣ ಅಪಘಾತ ಮಾತ್ರ, ಅದು ಕಳಿದು ಹೋಗುವುದು, ಅದೇನೂ ಅಲ್ಲ” ಎಂಬ ಭರವಸೆ ಮನುಷ್ಯ ಇಟ್ಟುಕೊಂಡಾಗ ಹತ್ತರಲ್ಲಿ ಒಂಭತ್ತು ಸಂದರ್ಭಗಳಲ್ಲಿ ಗುಣ ಹೋಂದುತ್ತಾನೆ, ಈ ಭರವಸೆಯೊಂದಿಗೆ ಅವನು ಬೇಗ ಗುಣಹೋಂದುತ್ತಾನೆ. ಅಂತಹ ಭರವಸೆಯನ್ನು ದೀರ್ಘಕಾಲದವರೆಗೆ ಇಟ್ಟುಕೊಂಡಿರುವ ಜನರಿದ್ದಾರೆ; ತಮಗೇನೂ ಆಗುವುದಿಲ್ಲ ಎಂಬ ಭರವಸೆ ಅವರಿಗಿರುತ್ತದೆ ಮತ್ತು ಅವರಿಗೇ-ನಾಗುತ್ತದೆ ಎಂಬುದು ಮಹತ್ವದ ವಿಷಯವಾಗಿರುವುದಿಲ್ಲ, ಗತ್ಯಂತರವಿಲ್ಲದೆ ಎಲ್ಲವೂ ಸರಿಯಾಗುವುದು, ಅವರಿಗೆ ಇಡೀ ಜೀವನವೇ ಎದುರಿಗಿರುತ್ತದೆ. ರೋಗ್ರಸ್ ವಿಚಾರಗಳಿಂದ ಹಾಗೂ ಅನಾಮುತದ ಹಾಗೂ ವಿಕೋಪದ ಸಂಗತಿ-ಗಳನ್ನು ನೆನೆಯುವುದರಲ್ಲೇ ಕಾಲಕಳಿಯವ ಜನರಿದ್ದ ಪರಿಸರದಲ್ಲಿ ನಿರ್ವಿದ್ಧರೆ, ತಪ್ಪಾಗಿ ವಿಚಾರ ಮಾಡುವುದು. ಹಿಂಗೆ ವಿಚಾರಗಳು ತಪ್ಪಾಗಿದ್ದರೆ ಅದರಿಂದ ನಿಮ್ಮ ದೇಹ ಪ್ರತಿಕ್ರಿಯೆ ತೋರಿಸುತ್ತದೆ. ಹಾಗಿಲ್ಲದಿದ್ದರೆ ಶಿಗಿದ್ದ ಸ್ಥಿತಿಯಲ್ಲಿ ಶರೀರ ಸಾಧಾರಣವಾಗಿ ನಲವತ್ತು, ಐವತ್ತು ವರ್ಷಗಳವರೆಗೆ ಈ ಆತ್ಮವಿಶ್ವಾಸ ಇಟ್ಟುಕೊಂಡಿರುತ್ತದೆ-ಅದು ಜನರ ಮೇಲೆ ಅವಲಂಬಿಸಿದೆ-ಕೆಲವರು ಸಾಮಾನ್ಯ,

ಸಮಶ್ಲೋಕದ ಜೀವನ ಹೇಗೆ ನಡೆಸಬೇಕೆಂಬುದನ್ನು ತಿಳಿದುಕೊಂಡಿರುತ್ತಾರೆ. ಆದರೆ ದೇಹವು ತನ್ನ ಜೀವನದ ಬಗ್ಗೆ ತುಂಬಾ ಆತ್ಮವಿಶ್ವಾಸ ಹೊಂದಿರುತ್ತದೆ. ಯೋಚನೆಯು ಬಂದು ಎಲ್ಲ ಬಗೆಯ ರೋಗಗ್ರಸ್, ಅನಾರೋಗ್ಯಕರ ಕಲ್ಪನೆಗಳನ್ನು ತಂದರೆ ಆಗ ನಾನು ಹೇಳಿದಂತೆ ಅದು ಎಲ್ಲವನ್ನೂ ಬದಲು ಮಾಡುತ್ತದೆ.

ಅದು ನಿಜವಾಗಿ ಪರಿಪೂರ್ಣ ಶ್ರದ್ಧೆ.

ಈಗ ನೀವು “ಚಲನಶೀಲ ನಂಬಿಕೆಯು” ಬಗೆ ಮಾತನಾಡುತ್ತಿದ್ದೀರಿ. ಚಲನಶೀಲ ನಂಬಿಕೆ ಬೇರೆ ತರಹದ್ವಾಗಿರುತ್ತದೆ. ಮನುಷ್ಯ ತನ್ಮೂಳಗೆ ದೈವಿಕಪೇ-ಯಲ್ಲಿ ನಂಬಿಕೆ ಇರಿಸಿಕೊಂಡಿದ್ದರೆ, ದೈವಿಕಪೇ ತನ್ನ ಮೇಲೆ ನಿಗಾ ಇರಿಸಿದೆ, ಏನೇ ಸಂಭವಿಸಲಿ ಅದು ಮಹತ್ವದಲ್ಲ, ದೈವಿಕಪೇ ತನ್ನನ್ನು ಕಾಯುತ್ತಿದೆ ಎಂಬುದನ್ನು ಅವನು ತನ್ನ ಇಡೀ ಜೀವನದ್ವಾರೆಕ್ಕೂ, ಯಾವಾಗಲೂ ಇಟ್ಟುಕೊಂಡಿರಬಹುದು. ಇದರೊಂದಿಗೆ ಎಲ್ಲ ಗಂಡಾಂತರಗಳಿಂದ ಪಾರಾಗಬಹುದು, ಎಲ್ಲ ಕಷ್ಟಗಳನ್ನು ಎದುರಿಸಬಹುದು, ಯಾವುದೂ ಅಲುಗಾಡುವುದಿಲ್ಲ, ಏಕೆಂದರೆ ನಿಮ್ಮಲ್ಲಿ ನಂಬಿಕೆಯಿದೆ ಮತ್ತು ನಿಮ್ಮೊಂದಿಗೆ ದೈವಿಕಪೇಯಿದೆ. ಅದು ಅನಂತಪಟ್ಟು ಶಕ್ತಿಯುತ-ವಾದದ್ದು, ಹೆಚ್ಚು ಪ್ರಜ್ಞಯುಳ್ಳದ್ದು, ಬಹಳ ಕಾಲ ಉಳಿಯುವಂತಹ ಶಕ್ತಿ, ಅದು ನಿಮ್ಮ ಶಾರೀರಿಕ ಮೃಕಟ್ಟಿನ ಮೇಲೆ ಅವಲಂಬಿಸಿರುವುದಿಲ್ಲ, ದೈವಿಕಪೇಯ ಮೇಲಲ್ಲದೆ ಬೇರೆ ಯಾವುದರ ಮೇಲೂ ಅವಲಂಬಿಸಿರುವುದಿಲ್ಲ. ಆದ್ದರಿಂದ ಅದು ಸತ್ಯದ ಕಡೆಗೆ ವಾಲುತ್ತದೆ ಅದನ್ನು ಯಾವುದೂ ಅಲ್ಲಾಡಿಸಲಾರದು. ಅದು ತುಂಬಾ ಭಿನ್ನವಾದದ್ದು.

CWM, 5/297-98

- ಶ್ರೀಮಾತೆ

ದೈಹಿಕ ಅಸಮಶೋಲನದಿಂದ, ಅನಾರೋಗ್ಯದಿಂದ ಉಂಟಾದ ತರಂಗದ ಬಗ್ಗೆ ಮನುಷ್ಯನಿಗೆ ಭಾವನೆ ಬಂದಾಗ ಸರಿ, ಸರಿಯಾದ ಮನೋಭಾವದಲ್ಲಿ ಏಕಾಗ್ರತೆ ಪಹಿಸುವುದೆಂದರೆ ಅಂತರಿಕ ಸ್ಥಿರತೆಯಲ್ಲಿ, ದೈವಿಕಪೇಯಲ್ಲಿ ತಳೆದ ಭರವಸೆಯಲ್ಲಿ, ಮತ್ತು ದೈಹಿಕ ಸಮಶೋಲನ ಮತ್ತು ಉತ್ತಮ ಆರೋಗ್ಯಗಳೊಂದಿಗೆ ಉಳಿಯುವ ಸಂಕಲ್ಪದಲ್ಲಿ ಏಕಾಗ್ರತೆ ಹೊಂದಿರುವುದಾಗಿದೆ. ಇಡೀ ಸರಿಯಾದ ಮನೋಭಾವ.

CWM, 6/340

[21]

ಪ್ರಶ್ನೆ : ತನ್ನ ದೈಹಿಕ ಸ್ಥಿತಿಯನ್ನು ಬದಲಿಸಬೇಕೆನ್ನುವ, ಜಿಕ್ಕಿಸೆಯೋಂದನ್ನು ಪರಿಣಾಮಕಾರಿಯಾಗಿಸಬೇಕೆನ್ನುವ ಇಲ್ಲವೆ ದೈಹಿಕ ಕೊರತೆಯೋಂದನ್ನು ನೀಗಿಸಿ-ಕೊಳ್ಳಬೇಕೆನ್ನುವ ಮನುಷ್ಯ ಏನನ್ನು ಮಾಡಬೇಕು? ಅವನು ಸಾಧಿಸಬೇಕೆನ್ನುವ ಗುರಿಯ ಮೇಲೆ ಏಕಾಗ್ರತೆ ಹೊಂದುವುದನ್ನು ಮತ್ತು ತನ್ನ ಸಂಕಲ್ಪದ ಸಾಮರ್ಥ್ಯ-ವನ್ನು ಉಪಯೋಗಮಾಡಬೇಕೋ ಅಥವಾ ಅದು ತಾನೇ ಕಾರ್ಯಗತ-ವಾಗುವುದೆಂಬ ನಂಬಿಕೆಯಿಂದ ಜೀವಿಸಬೇಕೋ ಇಲ್ಲವೆ ಇಷ್ಟಿಸಿದ ಪರಿಣಾಮ-ವನ್ನು ದೃವೀ ಸಾಮರ್ಥ್ಯ ತನ್ನದೇ ಕಾಲ ಹಾಗೂ ರೀತಿಯಲ್ಲಿ ತರುವುದೆಂದು ಅದರಲ್ಲಿ ಭರವಸೆ ಇಟ್ಟಿಕೊಂಡಿರಬೇಕೋ?

ಶ್ರೀಮಾತೆ : ಒಂದೇ ಕಾರ್ಯವನ್ನು ಮಾಡಲು ಇವೆಲ್ಲವೂ ಹಲವು ಬಗೆಯ ಮಾರ್ಗಗಳಾಗಿರುತ್ತವೆ ಮತ್ತು ಪ್ರತಿಯೊಂದೂ ಭಿನ್ನ ಪರಿಸ್ಥಿತಿಗಳಲ್ಲಿ ಪರಿಣಾಮ-ಕಾರಿಯಾಗಲು ಶಕ್ಯವಿದೆ. ನೀವು ಅತ್ಯಂತ ಯಶಸ್ವಿಯಾಗುವ ವಿಧಾನವು ನೀವು ಬೆಳೆಸಿಕೊಂಡ ಪ್ರಜ್ಞ ಹಾಗೂ ಬಳಸುವ ಶಕ್ತಿಗಳ ಗುಣಲಕ್ಷಣದ ಮೇಲೆ ಅವಲಂಬಿಸಿರುತ್ತದೆ. ನೀವು ಸಂಪೂರ್ಣವಾಗಿ ಗುಣಹೊಂದಿದ ಇಲ್ಲವೆ ಬದಲಾವಣೆ-ಗೊಳಗಾದ ಪ್ರಜ್ಞಯ ಸ್ಥಿತಿಯಲ್ಲಿರಬಹುದು ಮತ್ತು ಆಂತರಿಕ ರೂಪ-ರಚನೆಯ ಶಕ್ತಿಯ ಬಲದಿಂದ ಸಾವಕಾಶವಾಗಿ ಹೊರಗಿನ ಬದಲಾವಣೆಯನ್ನು ಸಾಧಿಸಬಹುದು. ಅಥವಾ ಇದನ್ನೆಲ್ಲ ಸಾಧಿಸಬಲ್ಲ ಶಕ್ತಿಯ ಬಗ್ಗೆ ತಿಳಿವಳಿಕೆ ಹಾಗೂ ದರ್ಶನ ನಿಮ್ಮಲ್ಲಿದ್ದರೆ, ಅದನ್ನು ನಿರ್ವಹಿಸಬಹುದು ಕೌಶಲ್ಯ ನಿಮ್ಮಲ್ಲಿದ್ದರೆ ಅದನ್ನು ಕೆಳಗೆ ಆಹಾರಾನಿಸಿ ಅದರ ಕಾರ್ಯವನ್ನು ಅಗತ್ಯವಿದ್ದ ಭಾಗಗಳಲ್ಲಿ ಉಪಯೋಗಿಸಬಹುದು, ಅದು ಬದಲಾವಣೆ ಉಂಟಾಗುವಂತೆ ಕಾರ್ಯ ಕೈಕೊಳ್ಳುತ್ತದೆ, ಇಲ್ಲವೆ ನಿಮ್ಮ ಶೊಂದರೆಯನ್ನು ಭಗವಂತನಿಗೆ ನಿರ್ವಹಿಸಿ, ದೃವೀ ಸಾಮರ್ಥ್ಯದಲ್ಲಿ ವಿಶ್ವಾಸವಿರಿಸಿ ಅವನಿಗೆ ಜಿಕ್ಕಿಸಿ ಮಾಡೆಂದು ಕೇಳಿಕೊಳ್ಳಬಹುದು.

ನೀವು ಏನೇ ಮಾಡಿರಿ, ಯಾವುದೇ ವಿಧಾನವನ್ನು ಅನುಸರಿಸಿರಿ ಮತ್ತು ಅದರಲ್ಲಿ ಸಾಕಷ್ಟು ಚಾಲುರ್ಹ ಹಾಗೂ ಸಾಮರ್ಥ್ಯ ಸಾಧಿಸಿರಬಹುದು, ಅದರ ಪರಿಣಾಮವನ್ನು ಭಗವಂತನ ಕೈಗಳಿಗೆ ಬಿಟ್ಟಿಕೊಡಬೇಕು. ನೀವು ಪ್ರಯತ್ನವನ್ನು ಯಾವಾಗಲೂ ಮಾಡಬಹುದು, ಅದರೆ ನಿಮ್ಮ ಪ್ರಯತ್ನಕ್ಕೆ ಫಲ ನೀಡುವುದು, ಬಿಡುವುದು ಭಗವಂತನಿಗೆ ಬಿಟ್ಟಿದ್ದು. ಅಲ್ಲಿಗೆ ನಿಮ್ಮ ವ್ಯೇಯಕ್ಕಿಂತ ಪ್ರಯತ್ನ ನಿಲ್ಲುತ್ತದೆ.

ನಿಮಗೆ ಫಲ ದೊರಕಿದರೆ ಅದು ದೃವೀಶಕ್ತಿಯಂದಲ್ಲದೆ ನಿಮ್ಮ ವ್ಯೇಯಕ್ಕಿಂತ ಶಕ್ತಿಯಿಂದಲ್ಲ. ಈ ಎಲ್ಲ ವಿಷಯಗಳಿಗಾಗಿ ಭಗವಂತನನ್ನು ಕೇಳುವುದು ಸರಿಯೇ ಎಂದು ನೀನು ಪ್ರಶ್ನಿಸಿದ್ದೀ. ಆದರೆ ನೈತಿಕ ದೋಷಗಳ ನಿವಾರಣೆಗಾಗಿ ಭಗವಂತನತ್ತ ತಿರುಗುವುದಕ್ಕಿಂತ ದೈಹಿಕ ಕೊರತೆಗಳನ್ನು ನಿವಾರಿಸಲು ಆತನ ಕಡೆಗೆ ತಿರುಗುವುದರಲ್ಲಿ ಹಚ್ಚಿನ ಅಪಾಯವೇನೂ ಇಲ್ಲ. ಆದರೆ ನೀವೇನೇ ಕೇಳಿರಿ, ನಿಮ್ಮ ಪ್ರಯತ್ನ ಏನೇ ಇರಲಿ, ನಿಮಗೆ ಸಾಧ್ಯವಿದ್ದಪ್ಪು ಒಳ್ಳಿಯದನ್ನು ಮಾಡುತ್ತಿರುವಾಗ, ಜ್ಞಾನವನ್ನು ಉಪಯೋಗಿಸುತ್ತಿರುವಾಗ, ಇಲ್ಲವೆ ಸಾಮರ್ಥ್ಯವನ್ನು ಬಳಸುತ್ತಿದ್ದಾಗ ನೀವು ಭಗವಂತನ ಕೃಪೆಯ ಮೇಲೆ ಪರಿಣಾಮ ಅವಲಂಬಿಸಿದೆ ಎಂಬ ಭಾವನೆ ತಂದುಕೊಳ್ಳಬೇಕು. ನೀವು ಒಮ್ಮೆ ಯೋಗವನ್ನು ಕೈಗೆತ್ತಿಕೊಂಡ ನಂತರ ನೀವು ಮಾಡುವುದೆಲ್ಲವನ್ನು ಸಂಪೂರ್ಣ ಶರಣಾಗತಿಯ ಭಾವದಲ್ಲಿ ಮಾಡಬೇಕು. ನಿಮ್ಮ ಮನೋಭಾವ ಹೀಗಿರಬೇಕು: “ನಾನು ಅಭಿಪ್ರೇತದ್ವತ್ತೇನೇ, ನನ್ನ ಕುಂದುಕೊರತೆ-ಗಳನ್ನು ನಿವಾರಿಸಲು ಪ್ರಯತ್ನಿಸುತ್ತೇನೇ, ನನಗೆ ಸಾಧ್ಯವಿದ್ದದ್ದನ್ನೆಲ್ಲ ಮಾಡುತ್ತೇನೇ, ಆದರೆ ಪರಿಣಾಮಕ್ಕಾಗಿ ನಾನು ನನ್ನನ್ನು ಪೂರ್ತಿಯಾಗಿ ಭಗವಂತನ ಕೈಗಳಿಗೆ ಒಪ್ಪಿಸಿಕೊಳ್ಳುತ್ತೇನೇ.”

ಪ್ರಶ್ನೆ : “ಪರಿಣಾಮದ ಬಗ್ಗೆ ನನಗೆ ಖಚಿತತೆಯಿದೆ, ನನಗೆ ಬೇಕಾದುದನ್ನು ಭಗವಂತ ಹೊಡುತ್ತಾನೆಂಬುದನ್ನು ನಾನು ಬಲ್ಲೇ” ಎಂದು ಹೇಳುವುದು ಸಹಾಯಕವಾಗುತ್ತದೆಯೆ?

ಶ್ರೀಮಾತೆ : ನೀವು ಹಾಗೆ ಭಾವಿಸಬಹುದು. ನಿಮ್ಮ ನಂಬಿಕೆಯ ಗಾಢತೆಯೇ ಸೂಚಿಸುವ ಸಂಗತಿ ಕೈಗೂಡುವುದೆಂದು ಭಗವಂತ ಅದಾಗಲೇ ಆಯ್ದುಕೊಂಡಿದ್ದಾನೆಂದು ಅದರಫರ್. ಅಲುಗಾಡದ ನಂಬಿಕೆ ದೃವೀ ಸಂಕಲ್ಪದ ಸಾನ್ವಿಧ್ಯವಿರುವುದರ ಚಿಹ್ನೆ, ಏನಾಗುವುದೆಂಬುದರ ಸಾಕ್ಷ.

ಪ್ರಶ್ನೆ : “ರೋಗ ಪೂರ್ತಿ ವಾಸಿಯಾದ ಪ್ರಜ್ಞೆ” ಎಂದರೇನು?

ಶ್ರೀಮಾತೆ: “ರೋಗ ಪೂರ್ತಿ ವಾಸಿಯಾದ ವಿಶಿಷ್ಟ ಪ್ರಜ್ಞೆ” ಒಂದಿದೆ ಎಂದೇನೂ ಅಲ್ಲ. ಅದರ ಅಥವಾ ಇಷ್ಟೆ:— “ರೋಗವು ಸಂಪೂರ್ಣ ವಾಸಿಯಾದ ಸ್ಥಿತಿಗೆ ಅನುರೂಪವಾದ ಪ್ರಜ್ಞಾಸ್ಥಿತಿಯಲ್ಲಿ ಜೀವಿಸುವುದು.” ಅದನ್ನು ನಾನು ಹೇಗೆ ವಿವರಿಸಲಿ...? ನಿಮ್ಮ ಮನಸ್ಸಿನಲ್ಲಿ ಒಂದು ಚಿತ್ರ ಇಲ್ಲವೆ ಪ್ರತಿಮೆ ಇಲ್ಲವೆ ರೂಪರಚನೆ ಇರುತ್ತದೆ, ಅದು ತನ್ನಲ್ಲಿಯೇ ರೋಗ ಪರಿಹಾರಕ್ಕೆ ಉಪಾಯ ಅಸ್ತಿತ್ವದಲ್ಲಿರಲು,

ಸಮಗ್ರವಾಗಿರಲು ಅವಶ್ಯವಿರುವ ಎಲ್ಲ ಸಂಬಂಧಗಳನ್ನು ಮತ್ತು ಅಂಶಗಳನ್ನು ಸಿದ್ಧಿಸಿಕೊಳ್ಳಲು ಅದನ್ನು “ಸಂಪೂರ್ಣ ರೋಗ ನಿವಾರಣೆಯೊಂದರ ಪ್ರಜ್ಞೆ ಹೊಂದಿರುವುದು” ಎಂದು ಕರೆಯುತ್ತಾರೆ. ಅದರಫ್ರ ತನ್ನಲ್ಲಿಯೇ ರೋಗ ನಿವಾರಕ ಗುಣವಿರುವ ಪ್ರಜ್ಞೆಯ ಸ್ಥಿತಿಯೊಂದಿದೆ ಮತ್ತು ಈ ಪ್ರಜ್ಞೆಯನ್ನು ಹೊಂದಿದರೆ ರೋಗ ನಿವಾರಣೆಯಾಗುವುದು ಎಂದಲ್ಲ. ಅದು ಹಾಗಲು ವ್ಯಾತಾಸ ತಿಳಿಯತ್ತೆ?

CWM, 3/96-97, 5/292

[22]

ಮನುಷ್ಯ ತನ್ನ ತಲೆಯಲ್ಲಿ ನರ್ತನ ಮಾಡುತ್ತಿದೆಯೋ ಎನಿಸುವಂತಹ ಬಿಂದುವಿರುವ ಸ್ಥಳವನ್ನು ಅನುಸರಿಸಿಕೊಂಡು ಹೋಗುತ್ತಾನೆ. ಶ್ರೀ ಅರವಿಂದರು ಒಬ್ಬ ವ್ಯಕ್ತಿಯ ತಲೆಯಲ್ಲಿ ಕ್ಯೊಂಡುದುದನ್ನು ನಾನು ನೋಡಿದ್ದೇನೆ. ಆ ವ್ಯಕ್ತಿ ತನ್ನ ತಲೆಯಲ್ಲಿಯ ಯೋಚನೆಗಳಿಂದ ಹೀಡಿತನಾಗಿದ್ದನು. ಅವರ ಹಸ್ತ ಹೊರಗೆ ಚಾಚಿ ಚಿಕ್ಕ ಕರಿವಸ್ತುವನ್ನು ಹಿಡಿದುಕೊಂಡಿತು. ಅನಂತರ ಅವರು ಈ ರೀತಿ ಮಾಡಿದರು (ಶ್ರೀಮಾತೆಯವರು ಸಂಜ್ಞೆ ಮಾಡಿ ತೋರಿಸುತ್ತಾರೆ), ಅದು ಮನುಷ್ಯ ಒಂದು ಚಿಕ್ಕ ಹುಳವನ್ನು ಕ್ಯೊಂಡು ಎತ್ತಿಕೊಂಡಂತಹ ಮತ್ತು ಅವರು ಅದನ್ನು ದೂರ ಎಸೆದರು. ಅದಿಷ್ಟನ್ನೋ ಅವರು ಮಾಡಿದ್ದು. ಅಲ್ಲಿ ಎಲ್ಲವೂ ಸ್ತಂಭತ್ವ, ಸ್ಥರತೆ ಮತ್ತು ಪ್ರಕಾಶದಿಂದ ಕೊಡಿತ್ತು. ಅದು ಸ್ವಷ್ಟವಾಗಿ ಹೀಗೆ ಗೋಚರವಾಯಿತು-ಅವರು ಏನನ್ನೂ ಹೇಳದೆ ಅದನ್ನು ಹೊರಗೆ ತೆಗೆದರು. ಮತ್ತು ಅದು ಅಲ್ಲಿಗೆ ಮುಗಿಯಿತು. ಇನ್ನೊಬ್ಬ ವ್ಯಕ್ತಿ ತನ್ನ ದೇಹದ ಯಾವುದೋ ಒಂದು ಭಾಗದಲ್ಲಿ ಉಂಟಾಗಿದ್ದ ತೀವ್ರನೋವಿನಿಂದ “ಇಲ್ಲಿ ನೋವಾಗುತ್ತಿದೆ” ಎಂದು ನರಳತ್ತ ಶ್ರೀ ಅರವಿಂದರ ಬಳಿಗೆ ಒಂದಾಗಿನ ದೃಶ್ಯವನ್ನು ನಾನು ನೋಡಿದ್ದೇನೆ. ಶ್ರೀ ಅರವಿಂದರು ಏನನ್ನೂ ಹೇಳಲಿಲ್ಲ, ಬಹಳ ಶಾಂತರಾಗಿ ಆ ವ್ಯಕ್ತಿಯತ್ತ ನೋಡಿದರು. ಸೂಕ್ತ ಭೌತಿಕ ವಸ್ತುವಿನಿಂದಾದ ಹಸ್ತಪೂರ್ಣ ಅವೃವಣ್ಣ ಮತ್ತು ಗೊಂದಲ ಉಂಟಾಗಿರುವ ಬಿಂದುವಿನತ್ತ ಹೋಗಿ ಅದನ್ನು ಹೀಗೆ (ಸಂಜ್ಞೆ ಮಾಡುತ್ತಾರೆ) ಹಿಡಿದುಕೊಂಡದ್ದನ್ನು ನಾನು ನೋಡಿದೆ. ಮತ್ತು ಅಲ್ಲಿ ಎಲ್ಲ ನೋವು ಹೊರಟು ಹೋಗಿತ್ತು.

ಆಧ್ಯಾತ್ಮಿಕವಾಗಿ ಕಾಯಿಲೆಯನ್ನು ವಾಸಿಮಾಡುವ ಎರಡು ರೀತಿಗಳಿವೆ. ಒಂದು ರೀತಿಯ ಪ್ರಕಾರ ನೋವಿನ ಬಾಧೆಗೊಳಗಾದ ದೇಹದ ಭಾಗದಲ್ಲಿ ಪ್ರಜ್ಞೆ

ಹಾಗೂ ಸತ್ಯದ ಶಕ್ತಿಯನ್ನು ಇರಿಸಿ ಬಿಕಿಂಗೆ ಮಾಡಬೇಕು. ಈ ಸಂದರ್ಭದಲ್ಲಿ ಉಂಟಾದ ಪರಿಣಾಮ ಆ ಶಕ್ತಿಯನ್ನು ಸ್ವೀಕರಿಸುವವನ ಮೇಲೆ ಅವಲಂಬಿಸಿರುತ್ತದೆ. ಇನ್ನೂಲ್ಲಿದ ಸಂದರ್ಭಗಳಲ್ಲಿ ಸ್ವೀಕರಿಸುವುದರ ಪೂರ್ಣಕೊರತೆ ದೇಹದಲ್ಲಿ-ರುತ್ತದೆ ಇಲ್ಲವೆ ಸಾಕಷ್ಟು ಪ್ರಮಾಣದಲ್ಲಿ ಶಕ್ತಿಯನ್ನು ಸ್ವೀಕರಿಸದೆ ಇದ್ದ ಸಂದರ್ಭದಲ್ಲಿ ರೋಗವನ್ನುಂಟುಮಾಡುವುದಕ್ಕೆ ಅಂತರಿಕವಾಗಿ ಮಾನಸಿಕ ಸ್ಥಿತಿಗೆ ಸಂಬಂಧಿಸಿರುವುದನ್ನು ನೋಡಿ ಅದರ ಮೇಲೆ ಕಾರ್ಯ ಕ್ಯೊಳ್ಳಬೇಕಾಗುತ್ತದೆ. ಆದರೆ ಏಕಕಾಲಕ್ಕೆ ಕಾರಣ ಹಾಗೂ ಪರಿಣಾಮಗಳ ಮೇಲೆ ಕಾರ್ಯಮಾಡಲು ಶಕ್ತಿವಾದರೆ ಮತ್ತು ಕಾರಣವು ಬದಲಾಗುವುದಕ್ಕೆ ಒಬ್ಬಿಗೆ ಕೊಡುವಷ್ಟು ಗ್ರಹಣ-ಶೀಲವಾಗಿದ್ದರೆ ಆಗ ಮನುಷ್ಯ ಪೂರ್ತಿಯಾಗಿ, ಶಾಶ್ವತವಾಗಿ ಗುಣ ಹೊಂದುತ್ತಾನೆ.

CWM, 9/254, 4/264-65



ಸಾಧಕನೊಬ್ಬನ ಪ್ರಶ್ನೆ : ಶ್ರೀಮಾತೆಯವರು ಒಂದು ಭವ್ಯವಾದ ಆಸ್ತ್ರೀಯನ್ನು ನಿರ್ಮಾಣ ಮಾಡಲಿದ್ದಾರೆ ಎಂಬ ಕನಸನ್ನು ನಾನು ಕಾಣುತ್ತಿದ್ದೇನೆ. ಹತ್ತು ಲಕ್ಷ ವರ್ಷಗಳ ನಂತರ ಬರಲಿರುವುದರ ಮೂರಭಾವಿ ಕನಸು ಅದಾಗಿದೆಯೆ?

ಶ್ರೀ ಅರವಿಂದರು : ಆಸ್ತ್ರೀಯೊಂದರ ಆವಶ್ಯಕತೆಯೇ ಇಲ್ಲದಂತಾಗುವುದಾದರೆ ಮತ್ತು ವ್ಯಾದ್ಯರು ಇಂಜೆಕ್ಟನ್ ಕೊಡಲು ಚುಚ್ಚುವ ಉಪಕರಣಗಳನ್ನು ಬರೆಯಲು ಉಪಯೋಗಿಸುವ ಹೆನ್ನುಗಳಾಗುವಂತೆ ಮಾಡಿದರೆ ಹಾಗೂ ಆ ಹೆನ್ನುಗಳನ್ನು ಅವರು ದುರುಪಯೋಗಪಡಿಸಿಕೊಳ್ಳಿದ್ದರೆ ಆಗ ಅದು ಹೆಚ್ಚು ಒಳೆಯ ರೀತಿಯಲ್ಲಿ, ಹತ್ತು ಲಕ್ಷ ವರ್ಷಗಳ ನಂತರ ಬರಲಿರುವುದರ ಕನಸಾಗುತ್ತದೆ.

SABCL, 25/378

[23]

ಮಂತ್ರದಿಂದನ್ವಂತೆ ಈ ಸಮಯದಲ್ಲಿ ನೀವು ಶಬ್ದಪ್ರೇಂದನ್ನು ಪುನಃ ಪುನಃ ಕರೆಯುವ ಅಭ್ಯಾಸ ಬೆಳೆಸಿಕೊಂಡರೆ ಅದರಿಂದ ಆಸಾಮಾನ್ಯ ಪರಿಣಾಮ ಉಂಟಾಗುತ್ತದೆ. ನೀವು ನಿಮ್ಮ ಮಂತ್ರವನ್ನು ಆಯ್ದುಕೊಳ್ಳಬೇಕು, ಅದಕ್ಕೂ ಹೆಚ್ಚಾಗಿ ಅದು ಒಂದು ದಿನ ತಾನಾಗಿಯೇ ತೊಂದರೆಯ ಸಮಯದಲ್ಲಿ ಸ್ವಯಂಪ್ರೇರಣೆಯಿಂದ ಬರುತ್ತದೆ. ಪ್ರಸಂಗ ಬಹಳ ಕಷ್ಟಕರವಾದಾಗ, ನಿಮ್ಮಲ್ಲಿ ಒಂದು ಬಗೆಯ ವೇದನೆ, ವ್ಯಾಕುಲತೆ ಇದ್ದಾಗ, ನಿಮಗೆ ಮುಂದೇನಾಗುವುದೋ ಎಂಬುದು ತಿಳಿಯಿದ್ದಾಗ, ಈ ಶಬ್ದವು ಒಮ್ಮೆಲೆ ನಿಮ್ಮಲ್ಲಿ ಸ್ಥಾರಿಸುವುದು. ಪ್ರತಿಯೊಬ್ಬನಿಗೂ ಅದು ಬೇರೆಯಾದದ್ದು ಆಗಿರಬಹುದು. ನೀವು ಈ ಮಂತ್ರ-ವನ್ನು ಗುರುತಿಸಿಟ್ಟಕೊಂಡು ಕಷ್ಟ ಬಂದಾಗೆಲ್ಲ ಅದನ್ನು ಉಚ್ಚರಿಸುತ್ತಿರಬೇಕು, ಅದರ ಪ್ರಭಾವ ಎದುರಿಸಲಾಗದಂತಹದಾಗುವುದು. ಉದಾಹರಣೆಗೆ ನೀವು ಕಾಯಿಲೆ ಬೀಳುವವರದ್ದಿರಿ ಎಂಬ ಭಾವನೆ ಉಂಟಾದಾಗ, ನೀವು ಮಾಡು-ತ್ತಿರುವ ಕಾರ್ಯವನ್ನು ಕೆಟ್ಟ ರೀತಿಯಿಂದ ಮಾಡುತ್ತಿದ್ದಿರಿ ಎಂಬ ಭಾವನೆ ಒಂದಾಗ, ಕೆಟ್ಟದ್ದೇನೋ ನಿಮ್ಮ ಮೇಲೆ ಆಕರ್ಮಣ ಮಾಡುವುದಿದೆ ಎಂದೆನಿಸಿದಾಗ... ಆ ಮಂತ್ರವನ್ನು ಜಪಿಸಬೇಕು. ಆದರೆ ಅದು ಸತ್ಯೇಯಲ್ಲಿಯ ಸ್ವಯಂಪ್ರೇರಣೆ-ಯಾಗಿರಬೇಕು, ನೀವು ಯೋಚಿಸುವ ಅವಶ್ಯಕತೆಯಿಲ್ಲದೆ ನಿಮ್ಮಿಂದ ಅದು ತಾನಾಗಿ ಪುಟಿದುಬರಬೇಕು: ನಿಮ್ಮ ಅಭೀಪ್ರೇಯ ಸ್ವಾಭಾವಿಕ ಅಭಿಪ್ರಾಯಾಗಿರುವುದರಿಂದಲೇ ಆ ಮಂತ್ರವನ್ನು ಆಯ್ದುಕೊಂಡಿರುತ್ತಿರಿ, ಅದು ಒಂದು ಶಬ್ದವನ್ನು ಇಲ್ಲವೆ ಎರಡು, ಮೂರು ಶಬ್ದಗಳನ್ನು ಹೊಂದಿರಬಹುದು, ಒಂದು ವಾಕ್ಯಾಗಿರಬಹುದು, ಅದು ಆಯಾ ವ್ಯಕ್ತಿಯ ಮೇಲೆ ಅವಲಂಬಿಸಿರುತ್ತದೆ, ಆದರೆ ಅದು ನಿಮ್ಮಲ್ಲಿ ವಿಶೇಷ ಸ್ಥಿತಿಯನ್ನು ಉದ್ದೀಪಿಸುವ ಧ್ವನಿಯಾಗಿರಬೇಕು. ಅದನ್ನು ನೀವು ಪಡೆದಾಗ ಯಾವುದೇ ಕಷ್ಟವಿಲ್ಲದೆ, ಎಲ್ಲ ಪರಿಸ್ಥಿತಿಯಿಂದಲೂ ನೀವು ಪಾರಾಗಬಹುದೆಂದು ನಾನು ಅಶ್ವಸನೆ ನೀಡುತ್ತೇನೆ. ನೀವು ನಿಜವಾದ ಗಂಡಾಂತರವನ್ನು ಎದುರಿಸಬೇಕಾದಾಗ, ದಾಳಿಗೊಳಗಾದಾಗ, ಉದಾಹರಣೆಗೆ ಯಾರೋ ಒಬ್ಬರು ನಿಮ್ಮನ್ನು ಹಕ್ಕೆಗೈಯಬೇಕಿಂದು ಬಯಸಿದಾಗ ನೀವು ಉದಿಕ್ತರಾಗದೆ, ಕ್ಷೋಭ-ಗೊಳಗಾದೆ ಮಂತ್ರವನ್ನು ಶಾಂತ ರೀತಿಯಿಂದ ಉಚ್ಚರಿಸತ್ತೊಡಗಿದರೆ ಅವನು ನಿಮಗೇನನನ್ನೂ ಮಾಡಲಾರ. ಸ್ವಾಭಾವಿಕವಾಗಿ ನೀವು ನಿಮ್ಮ ಮೇಲೆ ಪ್ರಭುತ್ವ ಪಡೆದಿರಬೇಕು, ಸತ್ಯೇಯ ಒಂದು ಭಾಗ ತರಗೆಲೆಯಿಂತೆ ನಡುಗುತ್ತಿರಬಾರದು, ನೀವದನ್ನು ಇಡಿಯಾಗಿ, ನಿಷ್ಪೇಯಿಂದ ಕ್ರೈಕೊಳ್ಳಬೇಕು, ಆಗ ಅದು ಸರ್ವ-ಸಾಮಧ್ಯವುಳ್ಳದ್ವಾಗಿರುತ್ತದೆ. ಅತ್ಯುತ್ತಮವಾದುದೆಂದರೆ ಮಂತ್ರ ನಿಮಗೆ ತಾನಾಗಿ

ಹೊಳೆಯಬೇಕು. ಯಾವುದೇ ಬಗೆಯ (ಮಾನಸಿಕ, ಪ್ರಾಣಿಕ, ಶಾರೀರಿಕ, ಭಾವನಾತ್ಮಕ) ಕಷ್ಟವಿರಲಿ, ಆಗ ನೀವು ಕರೆದಿರಾದರೆ ಒಮ್ಮೆಲೆ ಎರಡು ಅಥವಾ ಮೂರು ಶಬ್ದಗಳು ಜಾಡೂ ಶಬ್ದಗಳಿಂತೆ ನಿಮ್ಮಿಂದ ಹೊರಹೊಮ್ಮುವುದು. ಈ ಶಬ್ದಗಳನ್ನು ಗುರುತಿಸಿ ನೆನಪಿನಲ್ಲಿಟ್ಟಕೊಂಡು ಕಷ್ಟ ಬಂದಾಗೆಲ್ಲ ಜಪಿಸಬೇಕು. ಈ ಅಭ್ಯಾಸವನ್ನು ಬೆಳೆಸಿಕೊಂಡರೆ ಒಂದು ದಿನ ಅದು ತಾನಾಗಿಯೇ ಹೊರಹೊಮ್ಮು ನಿಮ್ಮಡೆಗೆ ಬರುವುದು. ಕಷ್ಟ ಬಂದೊಡನೆಯೇ ಮಂತ್ರವೂ ಬರುವುದು. ಆಗ ಪರಿಣಾಮಗಳು ಅಧ್ಯತ್ವಾಗಿರುವುದನ್ನು ನೀವು ಕಾಣಬಿರಿ.

ಅಂಗಾತಾಗಿ ಬೆನ್ನ ಮೇಲೆ ಮಲಗಿಕೊಳ್ಳಬೇಕು ಮತ್ತು ಎಲ್ಲ ಸ್ವಾಯ-ಗಳನ್ನು ನರಗಳನ್ನು ಸಡಿಲುಗೊಳಿಸಬೇಕು-ಅದನ್ನು ಕಲಿಯುವುದು ಅತಿ ಸುಲಭ-ಹಾಸಿಗೆಯ ಮೇಲೆ ನೀವು ಚಿಂದಿಬಟ್ಟೆಯಂತಾಗಬೇಕು, ಮತ್ತೇನೂ ಉಳಿದಿರಬಾರದು. ನೀವದನ್ನು ಮನಸ್ಸಿನಿಂದ ಕ್ಯಾಗೊಂಡರೂ ಮಲಗುವುದಕ್ಕಿಂತ ಮುಂಚಿನಗಿಂತ, ಎಚ್ಚತಾಗ ಹೆಚ್ಚಿನ ದಣಿವನ್ನುಂಟಿರುವ ಮೂರ್ಖಿತನದ ಸ್ವಷ್ಟಗಳನ್ನು ತೊಡೆದುಹಾಕಬಿರಿ. ಹೀಗೆ ಅಖಿಂಡ ವಿಶ್ರಾಂತಿ, ಮಾನಸಿಕ ಉದ್ದೇಗವಿಲ್ಲದಿರುವ ಒಂದು ಬಗೆಯ ಸಂಪೂರ್ಣ ಫೀರತೆ, ಅದರಲ್ಲಿ ಎಲ್ಲವೂ ಸ್ಥಿತಗೊಂಡ ಅನುಭವ ನಿಮ್ಮದಾಗುವುದು. ಆದರೆ ಇದು ಪ್ರಾರಂಭ ಮಾತ್ರ.

ನಂತರ ಹೊರಗಿನಿಂದ ಒಳಗಿನದಕ್ಕೆ ಆತ್ಮ ಸಮರ್ಪಣೆಯನ್ನು ಅಡಿಯಿಂದ ಮುಡಿಯವರೆಗೆ ಸಾಧ್ಯವಿದ್ದಪ್ಪು ಅವಿಂಡವಾಗಿರುವಂತೆ ಮಾಡುವಿರಿ ಮತ್ತು ನಿಮ್ಮಡೇ ಒಂದು ಮಂತ್ರವಿದ್ದರೆ ಅದನ್ನು ಇಲ್ಲವೆ ನಿಮಗೆ ಸಾಮಧ್ಯ-ತಂದುಕೊಡುವ ಯಾವುದೇ ಶಬ್ದವನ್ನು-ಆ ಶಬ್ದವು ಸ್ವಯಂಸ್ಥೀಕೆಯಿಂದ, ಹೃದಯದಿಂದ ಚಿಮ್ಮಿ ಬಂದದ್ವಾಗಿರಬೇಕು, ಅದು ನಿಮ್ಮ ಅಭೀಪ್ರೇಯನ್ನು ಒಟ್ಟಿನಲ್ಲಿ ವೃಕ್ಷಪಡಿಸುವಂತಿರಬೇಕು-ಜಪಿಸುವಿರಿ. ಹಾಗೆ ಮಾಡಿದಾಗ ಸಮಾಧಿ ಸ್ಥಿತಿಯಲ್ಲಿ ಪ್ರವೇಶ ಮಾಡುವಿರಿ. ಆ ಸಮಾಧಿ ಸ್ಥಿತಿಯಿಂದ ನಿದ್ರೆಯ ಸ್ಥಿತಿಯಲ್ಲಿ ಸಾಗಿಹೋಗುವಿರಿ. ಆ ಸಮಾಧಿ ಸ್ಥಿತಿ ಇರಬೇಕಾದಪ್ಪು ಕಾಲ ಇರುತ್ತದೆ ನಂತರ ಸ್ವಯಂಪ್ರೇರಿತರಾಗಿ ನೀವು ನಿದ್ರಿಸುವಿರಿ...

CWM, 4/389-90

ಯಾವುದಾದರೂ ತಪ್ಪ ಮಾರ್ಗಹಿಡಿದಿದ್ದರೆ ಓಂ ಮಂತ್ರವನ್ನು ಜಪಿಸಿರಿ, ಎಲ್ಲವೂ ಸರಿಯಾಗಿ ನಡೆಯುವುದು.

CWM, 15/399

[24]

ಕಾಯಿಲೆಯ ಕಾರಣ ಭೌತಿಕವಾಗಿರಬಹುದು, ಮಾನಸಿಕವಾಗಿರಬಹುದು, ಬಾಹ್ಯದಿಂದ ಬಂದದ್ವಾಗಿರಬಹುದು, ಅಂತರಿಕ ಅವ್ಯವಸ್ಥೆಯಿಂದುಂಟಾಗಿರಬಹುದು, ಹೀಗೆ ಕಾರಣ ಏನೇ ಇರಬಹುದು, ಅದು ಭೌತಿಕ ದೇಹದ ಮೇಲೆ ಪರಿಣಾಮ ಬೇರುವ ಮೊದಲು ಸತ್ಯಯ ಇನ್ನೊಂದು ಪದರನ್ನು ಸ್ತರ್ಫಸಚೇಕು, ಆ ಪದರು ದೇಹವನ್ನು ಸುತ್ತುವರಿದಿರುತ್ತದೆ ಹಾಗೂ ರಕ್ಷಣೆ ನೀಡುತ್ತಿರುತ್ತದೆ. ಈ ಸೂಕ್ಷ್ಮ ಪದರನ್ನು, ಬೇರೆ ಬೇರೆ ಬೋಧನೆಗಳಲ್ಲಿ, ಹಲವಾರು ಹೆಸರುಗಳಿಂದ ಕರೆಯಲಾಗಿದೆ-ಅಪಾರ್ಥಿವ ಶರೀರ, ನರಮಂಡಲದ ಆವರಣ ಇತ್ಯಾದಿ. ಅದು ಸೂಕ್ಷ್ಮ ಶರೀರವಾದರೂ ಸುಮಾರಾಗಿ ಕೋಸಿಕೊಳ್ಳುವಂತಹದು. ಸಾಂದ್ರತೆಯಲ್ಲಿ ಬಹಳ ಬಿಸಿಯಾದ, ಹಬೆಯಾಡುತ್ತಿರುವ ವಸ್ತುವಿನ ಸುತ್ತಲೂ ಕಂಡುಬರುವ ಕಂಪನಿಗಳ ಹಾಗೆ ಇರುವಂತಹದು. ಅದು ಭೌತಿಕ ಶರೀರದಿಂದ ಹೊರಹೊಮ್ಮೆತ್ತದೆ ಮತ್ತು ದೇಹಕ್ಕೆ ಹತ್ತಿಕೊಂಡು ಆವರಿಸಿರುತ್ತದೆ. ಹೊರಜಗತಿನೊಡನೆ ಎಲ್ಲ ಸಂಪರ್ಕಗಳೂ ಈ ಮಾಧ್ಯಮದ ಮೂಲಕವೇ ಏರ್-ಟಿಪ್ಪಿತ್ತವೆ. ಶರೀರದ ಮೇಲೆ ಪರಿಣಾಮ ಬೇರುವ ಮೊದಲು ಈ ಆವರಣದ ಮೇಲೆ ಆಕ್ರಮಣ ಮಾಡಿ ಅದನ್ನು ಭೇದಿಸಬೇಕು. ಆವರಣವು ದೃಢವಾದದ್ವು ಹಾಗೂ ಶಿಧಿಲವಾಗಿದೆ ಇದ್ದದ್ವು ಆಗಿದ್ದರೆ ನೀವು ಕಾಲರಾ, ಪ್ಲೇಗಿಗಳಿಂತಹ ಅತಿಕೆಟ್ಟ ರೋಗ ಹೀಡಿತ ಪ್ರದೇಶಗಳಲ್ಲಿ ಹೋಗಿಯೂ ಆ ರೋಗಳಿಂದ ಹೀಡಿತರಾಗಿದೆ ಇರಬಹುದು. ಆವರಣವು ಅಖಿಂಡವೂ, ಸಮಗ್ರವೂ ಆಗಿರುವವರೆಗೆ, ಅದರ ರಚನೆಯಲ್ಲಿ ಪೂರ್ತಿ ಸಮಂಜಸವಾಗಿದ್ದು. ಅದರ ಅಂಗಗಳು ದೋಷರಹಿತ ಸಮಶೂಕದಲ್ಲಿ ಇರುವವರೆಗೆ ಸಾಧ್ಯವಿದ್ದ ರೋಗದ ಎಲ್ಲ ದಾಳಿಗಳ ವಿರುದ್ಧ ಪರಿಪೂರ್ಣ ರಕ್ಷಣೆ ನೀಡುತ್ತದೆ. ಈ ಅಪಾರ್ಥಿವ ಶರೀರದ ರಚನೆ ಒಂದೆಡೆ ಭೌತಿಕ ಆಧಾರದ ಮೇಲೆ ಅಧಿವಾ ಭೌತಿಕ ವಸ್ತುವಿಗಿಂತಲೂ ಹೆಚ್ಚಾಗಿ ಭೌತಿಕ ಸ್ಥಿತಿಗಳ ಮೇಲೆ ಆಗಿದ್ದರೆ ಇನ್ನೊಂದೆಡೆಗೆ ಅದು ನಮ್ಮ ಮನೋಬ್ರಹ್ಮನಿಕ ಸ್ಥಿತಿಗಳ ಕಂಪನಿಗಳ ಆಧಾರದ ಮೇಲೆ ಆಗಿರುತ್ತದೆ. ಶಾಂತಿ, ಸಮತೆ ಮತ್ತು ಆತ್ಮ ವಿಶ್ವಾಸ, ಆಹೋಗ್ಯದಲ್ಲಿ ನಂಬಿಕೆ, ಅಪ್ಪಬ್ಬ ಚಿತ್ತಸ್ಥಾನ್ಯಾಸ, ಪ್ರಸನ್ನತೆ ಮತ್ತು ಉಜ್ಜುಲಿ ಸಂತನ ಇವು ಶರೀರದ ಈ ಅಂಶದ ಸಾರಸಂಪೂರ್ಣವಾಗಿರುತ್ತವೆ, ಇವುಗಳಿಂದಲೇ ಅದಕ್ಕೆ ದೃಢತೆ ಮತ್ತು ಮಹತ್ವದ ಭಾಗ ಬರುವವು. ಅದು ಬಹಳ ಸೂಕ್ಷ್ಮವಾದ ಮಾಧ್ಯಮ-ವಾಗಿದ್ದ ತಡೆಯೊಡ್ಡಂತಹದು ಹಾಗೂ ತೀವ್ರ ಪ್ರತಿಕ್ರಿಯೆ ತೋರಿಸುವಂತಹದು ಆಗಿರುತ್ತದೆ. ಅದು ಎಲ್ಲ ಬಗೆಯ ಸೂಚನೆಗಳನ್ನು ಸ್ವೀಕರಿಸಲು ಸಿದ್ಧವಾಗಿರುತ್ತದೆ. ಆ ಸೂಚನೆಗಳು ಅದರ ಸ್ಥಿತಿಯನ್ನು ಬಹುಬೇಗ ಬದಲಾಯಿಸಬಲ್ಲವು ಹಾಗೂ

ಮನರೂಪಿಸಬಲ್ಲವು. ಕೆಟ್ಟ ಸೂಚನೆ ಅದರ ಮೇಲೆ ಬಹಳ ಬಲವ್ತರವಾಗಿ ಕಾರ್ಯವಾಡುತ್ತದೆ, ಒಳ್ಳೆಯ ಸೂಚನೆ ತದ್ದಿರುಧ್ವವಾಗಿ ಅದೇ ಬಗೆಯ ಶಕ್ತಿಯಿಂದ ಕಾರ್ಯವಾಡುತ್ತದೆ. ಖಿನ್ನತೆ ಮತ್ತು ನಿರುತ್ತಾಹಗೊಳಿಸುವಿಕೆಗಳು ಅದರ ಮೇಲೆ ಬಹಳ ಪ್ರತಿಕೊಲಿ ಪರಿಣಾಮವನ್ನುಂಟು ಮಾಡುವವು. ಅದನ್ನು ದುರ್ಬಲ-ಗೊಳಿಸುವವು, ಪ್ರತಿಭಟನಾ ಶಕ್ತಿಯನ್ನು ಕುಂದಿಸುವವು, ವಿರೋಧೀ ಶಕ್ತಿಗಳ ದಾಳಿಗಳಿಗೆ ಮಾರ್ಗವನ್ನು ಸುಗಮಗೊಳಿಸುವವು.

ಪ್ರಾಣಿಕ ಶರೀರವು ಭೌತಿಕ ಶರೀರವನ್ನು ಒಂದು ಆವರಣದಂತೆ ಸುತ್ತುವರಿಯುತ್ತದೆ, ಅದರ ಸಾಂದ್ರತೆ ಉರಿಬಿಸಿಲಿನಲ್ಲಿ ಉಷ್ಣತೆಯ ತರಂಗಗಳು ಎದುಕಾಣವಷ್ಟೇ ದಟ್ಟವಾಗಿರುತ್ತದೆ. ಮತ್ತು ಇದು ಸೂಕ್ಷ್ಮ ಶರೀರ ಹಾಗೂ ಅತ್ಯಂತ ಭೌತಿಕವಾದ ಪ್ರಾಣಿಕ ಶರೀರಗಳ ಮಧ್ಯದಲ್ಲಿರುವುದು. ಈ ಪ್ರಾಣಿಕ ಶರೀರವೇ ದೇಹವನ್ನು ಎಲ್ಲ ಸಾಂಸರ್ಕಿಕ ರೋಗಗಳಿಂದ, ದಣಿವಿನಿಂದ, ನಿತ್ಯಾದಿನಿಂದ, ಅಪಘಾತಗಳಿಂದಲೂ ಕೂಡ ರಕ್ಷಿಸುತ್ತದೆ, ಆದುದರಿಂದ ಈ ಆವರಣವು ಅಖಿಂಡವಾಗಿದ್ದರೆ ಅದು ನಿಮ್ಮನ್ನು ಎಲ್ಲಾದರಿಂದಲೂ ರಕ್ಷಿಸುತ್ತದೆ. ಆದರೆ ಸ್ವಲ್ಪ ತೀವ್ರ ಭಾವಾವೇಶ, ಸ್ವಲ್ಪ ಬಳಲಿಕೆ, ಯಾವುದೋ ಅತ್ಯಷ್ಠಿ ಯಾವುದಾದರೂ ಆಫಾತ ಇಂತಹದಲ್ಲಿ ಈ ಆವರಣದಲ್ಲಿ ನಸುಗಾಯವನ್ನುಂಟು ಮಾಡುವುದು ಸಾಧ್ಯ. ಮತ್ತು ಕಂಚಿತ್ ನಸುಗಾಯವೂ ಕೂಡ ಎಲ್ಲ ರೀತಿಯದು ಒಳನ್ನಗ್ರಹಿಸುತ್ತದೆ ಅವಕಾಶ ಮಾಡಿಕೊಡುತ್ತದೆ. ನೀವು ಪರಿಮಾಣವಾಗಿ ಪ್ರಾಣಿಕ ಸಮತೋಲನದಲ್ಲಿದ್ದಾಗ ನಿಮಗೆ ಕಾಯಿಲೆ ಬರುವುದಿಲ್ಲ ಇಲ್ಲವೇ ಯಾವುದೇ ಸಂದರ್ಭದಲ್ಲಿ ಸಾಂಸರ್ಕಿಕ ರೋಗಗಳು ತಾಗದಂತೆ ರಕ್ಷಣೆ ಇರುತ್ತೆಂದು ವ್ಯೇದ್ಯಕೀಯ ಶಾಸ್ತ್ರವೂ ಕೂಡ ಈಗ ಗುರುತಿಸಿಕೊಡಗಿದೆ. ಆವರಣವನ್ನು ಅಖಿಂಡವಾಗಿರಿಸುವ ಈ ಸಮತೋಲನ, ಈ ಅಂತರಿಕ ಸಾಮರಸ್ಯ ನಿಮ್ಮಿಲ್ಲದರೆ ಅದು ನಿಮ್ಮನ್ನು ಎಲ್ಲಾದರಿಂದಲೂ ರಕ್ಷಿಸುತ್ತದೆ. ಅತಿ ಸಾಮಾನ್ಯ ಜೀವನ ನಡೆಸುವ ಕೆಲಿ ಜನರಿರುತ್ತಾರೆ, ಅವರಿಗೆ ನಿದ್ರಿಸಬೇಕಾದ ರೀತಿಯಲ್ಲಿ ನಿದ್ರಿಸುವುದು ಹೇಗೆ, ಉಂಟ ಮಾಡಬೇಕಾದ ರೀತಿಯಲ್ಲಿ ಉಣಿಪುದು ಹೇಗೆ ಎಂಬುದು ತಿಳಿದಿರುತ್ತದೆ, ಅವರ ನರಮಂಡಲವು ಎಷ್ಟೊಂದು ದೃಢವಾಗಿರುತ್ತೆಂದರೆ ಅವರು ಎಲ್ಲ ಪರಿಸ್ಥಿತಿಗಳಲ್ಲಿ ಯಾವ ಕಾಳಜಿ ಇಲ್ಲದ ಸುಸೂತ್ರವಾಗಿ ಸಾಗಿ ಹೋಗುತ್ತಾರೆ. ತನ್ನ ಆವರಣದಲ್ಲಿರುವ ದುರ್ಬಲ ಸ್ಥಳಪೆಂದರ ಅರಿವನ್ನು ಪಡೆದ ಮನುಷ್ಯ ಕೆಲನಿಮಿಷಗಳ ಏಕಾಗ್ರತೆಯಿಂದ ದೃವೀಸಾಮದ್ವಾಕ್ಷೇ ಕರೆ ಕೊಡುವುದರಿಂದ, ಅಂತರಿಕ ಶಾಂತಿಯಲ್ಲಿರುವುದರಿಂದ ಅದನ್ನು ಸರಿಪಡಿಸಲು, ದೋಷ ನಿವಾರಿಸಲು ಹಾಗೂ ಬೇಡವಾದದ್ವನ್ನು ಹೊರಹಾಕಲು ಸಾಧ್ಯವಾಗುತ್ತದೆ.

ಶರೀರದ ಪ್ರತಿಯೊಂದು ಸ್ಥಳವೂ ಆಂತರಿಕ ಸಂಚಲನೆಯ ಸಾಂಕೇತಿಕತೆಯಾಗಿರುತ್ತದೆ. ಅಲ್ಲಿ ಸೂಕ್ಷ್ಮ ಹೋಲಿಕೆಗಳಿರುವ ಪ್ರಪಂಚವೊಂದಿರುತ್ತದೆ.

CWM, 3/88

[25]

ಪ್ರಶ್ನೆ : ಕಾಯಿಲೆಗಳು ಸೂಕ್ಷ್ಮ ಶರೀರದ ಮೂಲಕ ಪ್ರವೇಶ ಮಾಡುತ್ತವೆಯಲ್ಲವೇ? ಅವುಗಳನ್ನು ತಡೆಯುವುದು ಹೇಗೆ?

ಶ್ರೀಮಾತೆ : ಅಹಾ! ನಾಬೀ ಸ್ಥಿತಿಯಲ್ಲಿದ್ದೇವೆ.... ಮನುಷ್ಯ ಬಹಳ ಸಂವೇದನಾ-ಶೀಲನಾಗಿದ್ದರೆ ಕಾಯಿಲೆಗಳು ಸೂಕ್ಷ್ಮ ಶರೀರವನ್ನು ಸ್ಪರ್ಶಿಸಿದಾಗ ಅವನಿಗೆ ಅದರ ಬಗ್ಗೆ ಭಾವನೆ ಬರುತ್ತದೆ. ಅದು ಭೌತಿಕ ದೇಹವನ್ನು ಸ್ಪರ್ಶಿಸಿದಂತಲ್ಲ. ಅದೊಂದು ಬಗೆಯ ಭಾವನೆ. ನೀವಿದನ್ನು ಗೃಹಿಸಲು ಶಕ್ತರಾದರೆ ಆ ಕ್ಷಣಾದಲ್ಲಿ ಅದಕ್ಕೆ ‘ಬೇಡ’ ಎಂದು ಹೇಳುವ ಸಾಮರ್ಥ್ಯ ನಿಮ್ಮಲ್ಲಿರುತ್ತದೆ ಮತ್ತು ಅದು ಹೊರಟು ಹೋಗುತ್ತದೆ. ಆದರೆ ಅದಕ್ಕಾಗಿ ತುಂಬಾ ಸಂವೇದನಾಶೀಲರಾಗಿರಬೇಕು. ಹಾಗಿದ್ದಾಗ್ನೂ ಆ ಸಾಮರ್ಥ್ಯ ಬೆಳೆಯುತ್ತ ಹೋಗುತ್ತದೆ. ಸಂಕಲ್ಪ ಶಕ್ತಿಯಿಂದ ಇವನ್ನೆಲ್ಲ ವ್ಯವಸ್ಥಿತವಾಗಿ ಬೆಳೆಸಿಕೊಳ್ಳಬಹುದು. ನೀವು ಈ ಆವರಣದ ಬಗ್ಗೆ ತುಂಬಾ ಪ್ರಜ್ಞಾವಂತರಾಗಬಹುದು ಮತ್ತು ಆ ಪ್ರಜ್ಞೆಯನ್ನು ಸಾಕಷ್ಟು ಬೆಳೆಸಿ-ಕೊಂಡರೆ ನೀವು ಕಾಯಿಲೆಯನ್ನು ಹುಡುಕಿಸೋಡುವ ಅವಶ್ಯಕತೆ ಇರುವುದಿಲ್ಲ, ನಿಮಗೆ ಏನೋ ಒಂದು ಸ್ಪರ್ಶಿಸಿದ ಅನುಭವವಾಗುತ್ತದೆ.

ಸ್ವಲ್ಪ ಅಸಾಸ್ಥ್ಯವುಂಟಾದ ಭಾವನೆಯನ್ನು ಮನುಷ್ಯ ತಂದುಕೊಳ್ಳುವ ಸಾಧ್ಯತೆ ಇದೆ (ಅದನ್ನು ಬಲವತ್ತರವಾಗಿ ಅವನ ಮೇಲೆ ಹೇರಿರುವ ಹಾಗಿರುವುದಿಲ್ಲ), ಎಲ್ಲಿಂದಲೋ ನಿಮ್ಮ ಹತ್ತಿರ ಬರುವ ಸ್ವಲ್ಪ ಅಸ್ಸಂಸ್ತರೆ, ಅದು ಮುಂದಿನಿಂದ, ಹಿಂದಿನಿಂದ, ಮೇಲಿನಿಂದ ಇಲ್ಲವೇ ಕೆಳಗಿನಿಂದ ಹೀಗೆ ಎಲ್ಲಿಂದಲೋ ಬರಬಹುದು. ಆ ಕ್ಷಣಾದಲ್ಲಿ ನೀವು ಸಾಕಷ್ಟು ಎಚ್ಚರದಿಂದಿದ್ದರೆ ಬಹಳ ದೃಢತೆಯಿಂದ ಅದನ್ನು ಕತ್ತರಿಸಿ ಹಾಕುವಂತೆ ಅದಕ್ಕೆ ಬೇಡ ಎಂದು ಹೇಳಬಹುದು ಮತ್ತು ಅದರ ಕತೆ ಅಲ್ಲಿಗೆ ಮುಗಿಯುತ್ತದೆ. ಆ ಕ್ಷಣಾದಲ್ಲಿ ನಿಮಗೆ ಎಚ್ಚರವಿಲ್ಲದಿದ್ದರೆ ಮುಂದಿನ ನಿಮಿಷದಲ್ಲಿ ಅಧವಾ ಕೆಲ ನಿಮಿಷಗಳ ನಂತರ ನಿಮ್ಮೊಳಗೆ ಕಾಯಿಲೆಯ ವಿಜಿತ ಭಾವನೆಯಂಟಾಗುತ್ತದೆ, ಬೆನ್ನಿನಲ್ಲಿ ಚೆಳಿ, ಸ್ವಲ್ಪ ಕೆಳವಳ, ಅಸಾಮರಸ್ಯದ ಪ್ರಾರಂಭ ಉಂಟಾಗುತ್ತವೆ, ನಿಮ್ಮ ಸತ್ತೆಯ ವ್ಯವಸ್ಥೆಯಲ್ಲಿ ಏರುವೇರಾದಂತೆ, ಸಾಮಾನ್ಯವಾಗಿ ಇರುತ್ತಿದ್ದ ಸಾಮರಸ್ಯ ಕದದಿದಂತೆ ಭಾಸವಾಗುತ್ತದೆ. ಆಗ ನೀವು ಹೆಚ್ಚು ದೃಢ ಸಂಕಲ್ಪದಿಂದ ಏಕಾಗ್ರಗಿತರಾಗಬೇಕು, ಯಾವುದೂ ನಿಮಗೆ ಹಾನಿ-

ಯನ್ನುಂಟು ಮಾಡಲಾರದು, ನಿಮ್ಮನ್ನು ಸ್ಪರ್ಶಿಸಲಾರದು ಎಂಬ ನಂಬಿಕೆ-ಯನ್ನಿಟ್ಟುಕೊಳ್ಳಬೇಕು. ಇದು ಆ ಕಾಯಿಲೆಯನ್ನು ಹೊರಗಟ್ಟಲು ಸಾಕಾಗುತ್ತದೆ. ಆದರೆ ನೀವು ಇದನ್ನು ಕೂಡಲೆ ಕೈಕೊಳ್ಳಬೇಕು ತಿಳಿಯತೆ? ಇದು ನಿಮಿಷಗಳ ಕಾಲದಷ್ಟು ಕೂಡ ತಡಮಾಡಬಾರದು, ಅದನ್ನು ಕೂಡಲೆ ಕೈಕೊಳ್ಳಬೇಕು. ನೀವೇನಾದರೂ ಬಹಳ ಕಾಲ ಕಾಯ್ದರೆ, ನಿಜವಾಗಿಯೂ ಎಲ್ಲಿಯೋ ಅಸ್ಸಂಸ್ತರೆಯಂಟಾಗಿದೆ ಎಂದು ನಿಮಗನಿಸತೊಡಗಿದರೆ ಮತ್ತು ತುಂಬ ತೊಂದರೆ-ಗೊಳಗಾದರೆ ಒಂದೆಡೆ ಕುಳಿತುಕೊಂಡು ದ್ಯೇವಿಶಕ್ತಿಯನ್ನು ಆಹ್ವಾನಿಸಿ ತೊಂದರೆ-ಗೊಳಗಾದ ಸ್ಥಳದಲ್ಲಿ ಅಂದರೆ ಕಾಯಿಲೆಗೊಳಗಾಗುತ್ತಿರುವ ಸ್ಥಳದಲ್ಲಿ ಏಕಾಗ್ರಗಳಿಸಿರಿ. ಆದರೆ ನೀವು ಏನೂ ಮಾಡದಿದ್ದರೆ ಕಾಯಿಲೆ ಒಂದೆಡೆ ತಳವಾರುವುದು, ಅದಕ್ಕೆ ನೀವು ಸಾಕಷ್ಟು ಎಚ್ಚರದಿಂದ ಇಲ್ಲದೆ ಇರುವುದೇ ಕಾರಣ. ಕೆಲವೊಂದು ಸಲ ಕಾಯಿಲೆ ಅಂಟಿಕೊಂಡ ಕ್ರಮವನ್ನು ಮೂರ್ತಿಯಾಗಿ ಅನುಸರಿಸಿ ಅದನ್ನು ನಿವಾರಿಸಲು ಅನುಕೂಲಕರವಾದ ಕ್ಷಣಾವನ್ನು ಮತ್ತೆ ಕೆಂಡುಕೊಂಡು ಅದನ್ನು ತೊಡೆದು ಹಾಕುವ ನಿಬಂಧಕೊಳ್ಳಬೇಕಾಗುತ್ತದೆ. ಭೌತಿಕ ಸ್ತರದಲ್ಲಿ ಎಲ್ಲವೂ ವಿಧಾನವೋಂದರ ಪ್ರಶ್ನೆಯಾಗಿರುತ್ತದೆ ಎಂದು ನಾನೋಂದೆಡೆ ಹೇಳಿದ್ದೇನೆ. ಏನನ್ನಾದರೂ ಸಿದ್ಧಿಸಿಕೊಳ್ಳಲು ವಿಧಾನದ ಅವಶ್ಯಕತೆಯಿರುತ್ತದೆ. ಕಾಯಿಲೆಯು ಭೌತಿಕ ದೇಹವನ್ನು ಸ್ಪರ್ಶಿಸುವುದರಲ್ಲಿ ಯಶಸ್ವಿಯಾಗಿದ್ದರೆ, ಸರಿ, ಅದನ್ನು ನಿವಾರಿಸುವ ಕ್ರಮವನ್ನು ನೀವು ಅನುಸರಿಸಲೇಬೇಕು. ಇದನ್ನೇ ವ್ಯೇದ್ಯಾಸೀಯಶಾಸ್ತ್ರವು ‘ಕಾಯಿಲೆ ವಾಸಿಯಾಗುವ ಗತಿ’ ಎಂದು ಕರೆಯುತ್ತಾರೆ. ಆಧ್ಯಾತ್ಮಿಕ ಶಕ್ತಿಗಳನ್ನು ಉಪಯೋಗಿಸಿ ಈ ಗತಿಯನ್ನು ತ್ವರಿತಗೊಳಿಸಬಹುದು. ಹಾಗಿದ್ದರೂ ಅದಕ್ಕೆ ಅವಶ್ಯವಾದ ವಿಧಾನವನ್ನು ಅನುಸರಿಸಲೇಬೇಕು. ಅದಕ್ಕೆ ನಾಲ್ಕು ಬೇರೆ, ಬೇರೆ ಹಂತಗಳಿವೆ. ಮೊದಲನೆಯದು ತಕ್ಷಣ ವಾಸಿಯಾಗುವಂತಹದು. ಎರಡನೆಯದಕ್ಕೆ ಕೆಲ ನಿಮಿಷಗಳ ಕಾಲ ಹಿಡಿಯಬಹುದು. ಮೂರನೆಯದಕ್ಕೆ ಹಲವಾರು ಗಂಟೆಗಳ ಕಾಲ ಬೇಕಾಗಬಹುದು. ನಾಲ್ಕನೆಯದಕ್ಕೆ ಹಲವಾರು ದಿನಗಳೇ ಬೇಕಾಗುತ್ತದೆ. ಒಮ್ಮೆ ಶರೀರದಲ್ಲಿ ಕಾಯಿಲೆ ನೆಲೆಗೊಂಡರೆ ಅದು ವಾಸಿಯಾಗುವ ಎಲ್ಲ ಸಾಧ್ಯತೆ ದೇಹದ ಸ್ವೀಕೃತಿಯ ಮೇಲೆ ಅವಲಂಬಿಸಿರುವುದಷ್ಟೇ ಅಲ್ಲ, ಅವುವಸ್ಥಗೆ ಕಾರಣವಾದ ದೇಹದ ಭಾಗ ಕಾಯಿಲೆಯನ್ನು ವಾಸಿಮಾಡಿಕೊಳ್ಳಲು ಒಪ್ಪಿಕೊಳ್ಳುವುದರ ಮೇಲೂ ಅವಲಂಬಿಸಿರುತ್ತದೆ. ನಿಮಗೆ ತಿಳಿದ ಹಾಗೆ ಕಾಯಿಲೆ ಹೊರಗಿನಿಂದ ಬಂದಾಗ ದೇಹದೊಳಗಿನ ಯಾವುದೋ ಒಂದು ಭಾಗಕ್ಕೆ ಅದರ ಆರ್ಕಫೆಣೆಯಿರುತ್ತದೆ. ಅದು ದೇಹದೊಳಗೆ ಮನುಷ್ಯನ ಅರಿವಿಗೆ ಭಾರದಂತೆ ಸಾಗಿ ಹೋಗಲು ಸಾಧ್ಯವಾದರೆ ಅದರಭ್ರ ದೇಹದಲ್ಲಿಯೇ ಅದಕ್ಕೆ ಆರ್ಕಫೆಣೆ

ಇರುತ್ತದೆ. ಆಕರ್ಷಕೆಗೊಳಗಾದ ಸತ್ಯಯ ಆ ಭಾಗಕೆ ಕಾಯಿಲೆಯನ್ನು ವಾಸಿಮಾಡಿಕೊಳ್ಳುವಂತೆ ಮನವೋಲಿಸಬೇಕು.

CWM, 4/267-70

ಕಾಯಿಲೆಯಿಂದ ಅಸ್ಥಸ್ಥತೆಗೊಳಗಾದ ದೇಹದಲ್ಲಿಯ ವಿಶ್ವ ಭಾಗವ ಅಂತರಿಕವಾಗಿ ಅಸಾಮರಸ್ಯಕೊಳ್ಳಬಾಗಾದ ಸ್ವಭಾವದ ಸಂಕೇತವಾಗಿರುತ್ತದೆ.

CWM, 3/88

[26]

ಅನೇಕ ಕಾಯಿಲೆಗಳು ಅಥವಾ ಅಸಮತೋಲನಗಳು ಇವೆ. ಕೇವಲ ಪರಿಣಾಮವನ್ನು ಅಂದರೆ ಯಾತನೆಯನ್ನು ನಿವಾರಿಸುವುದರ ಮೂಲಕ ಅವಗಳನ್ನು ಗುಣಪಡಿಸಬಹುದು. ಸಾಮಾನ್ಯವಾಗಿ ಅವು ಮರಳಿ ಬರುತ್ತವೆ. ಏಕೆಂದರೆ ಕಾಯಿಲೆಯ ಕಾರಣ ಇನ್ನೂ ಉಳಿದುಕೊಂಡಿರುತ್ತದೆ. ಕಾಯಿಲೆಯ ಕಾರಣವನ್ನು ಕಂಡು ಹಿಡಿಯಬಹುದಾದರೆ ಮತ್ತು ಆ ಕಾರಣದ ಮೇಲೆ ಮನವ್ಯು ಕ್ರಮ ಕೈಕೊಳ್ಳಬಲ್ಲಾದರೆ ಕಾಯಿಲೆಯನ್ನು ಅದರ ಮೂಲದಲ್ಲೇ ತೊಡೆದು ಹಾಕಬಹುದು. ಅದನ್ನು ಮಾಡಲು ಸಾಧ್ಯವಿಲ್ಲದೆ ಹೋದರೆ ಕಾಯಿಲೆಯ ಮೇಲೆ ಕ್ರಮ ಕೈಕೊಳ್ಳುವುದಕ್ಕಾಗಿ ನೋವನ್ನು ಕತ್ತರಿಸಿ ಹಾಕುವ, ನಿವಾರಿಸುವ ಇಲ್ಲವೆ ತನ್ನೊಳಗೆ ಮನವ್ಯು ಅದರ ಮೇಲೆ ಪ್ರಭುತ್ವ ಬೆಳೆಸಿಕೊಳ್ಳುವ ರೀತಿಯನ್ನು ಸರಿಸಿ ನೋವಿನ ಮೇಲೆ ನಿಯಂತ್ರಣ ಸಾಧಿಸಬೇಕು. ಇದು ಹೊರಗಿನಿಂದ ಒಳಗೆ ಪರಿಣಾಮ ಬೀರುವ ಕ್ರಮ. ಇನ್ನೊಂದು ಒಳಗಿನಿಂದ ಹೊರಗೆ ಪರಿಣಾಮ ಬೀರುವ ಕ್ರಮವಾಗಿದ್ದು ಅದು ಬಹಳ ಕಾಲ ತಾಳುವ ಮತ್ತು ಹೆಚ್ಚು ಸಂಪೂರ್ಣವಾದ ಕ್ರಮ. ಆ ಇನ್ನೊಂದು ರೀತಿಯೂ ಕೂಡ ಪರಿಣಾಮಕಾರಿಯಾದದ್ದು. ಉದಾಹರಣೆಗೆ ಕೆಲವರು ಸಹಿಸಲಸಾಧ್ಯವಾದ ಹಲ್ಲುನೋವಿನಿಂದ ಯಾತನೆ ಪಡುತ್ತಿರುತ್ತಾರೆ. ನಿಮಗೆ ಗೊತ್ತಿರುವಂತೆ ಅವರು ಅತಿ ಉಪಚಾರ ಮಾಡಿಕೊಳ್ಳುತ್ತಾರೆ. ಅವರಿಗೆ ನೋವನ್ನು ಎದುರಿಸಿವ, ಸಹಿಸುವ ಶಕ್ತಿ ಇರುವುದಿಲ್ಲ. ಅದು ಜನರ ಮೇಲೆ ಅವಲಂಬಿಸಿರುತ್ತದೆ.... ನೋವನ್ನು ಸಹಿಸಲು ಶಕ್ತಿರಾಗದ ಅವರು “ನನಗೆ ಸಾಧ್ಯವಿಲ್ಲ, ಅದು ಸಹಿಸಲಸಾಧ್ಯವಾಗಿದೆ, ಅದನ್ನು ಬಂದು ಕ್ಷಣಿ ಕೂಡ ಸಹಿಸಲಾರೆ” ಎಂದು ಹೇಳುತ್ತಾರೆ. ಅಹಾ! ಅದು ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ, ಅದರಿಂದ ನೋವು ಕಡಿಮೆಯಾಗದು, ಏಕೆಂದರೆ ಅದು ನನಗೆ ಬೇಡ ಎಂದು ಹೇಳುವುದರಿಂದ ಅದು ಹೊರಟು ಹೋಗುವಂತೆ ಮಾಡಲಾರಿ. ಒಂದರಡು ಸಂಗತಿಗಳತ್ತ ಗಮನ ಹರಿಸಲು ನೀವು

ಪ್ರಯತ್ನಸಬೇಕು: ಉದಾಹರಣೆಗೆ ನರಪುಂಡಲದ ಎಲ್ಲ ಬಗೆಯ ನೋವಿಗಾಗಿ ಮನವ್ಯು ತನ್ನಲ್ಲಿ ನೋವಾಗುತ್ತಿದ್ದ ಸಾಫ್ನದಲ್ಲಿ ಸಾಧ್ಯವಿದ್ದಪ್ಪು ಅಖಿಂದವಾಗಿ ಬಂದು ಬಗೆಯ ನಿಶ್ಚಲತೆಯನ್ನು ತಂದುಕೊಳ್ಳಬಲ್ಲಾದರೆ ಆ ಸಾಫ್ನದಲ್ಲಿ ಸಂಪೇದನಾರಹಿತ (anaesthetic) ಸ್ಥಿತಿಯ ಪರಿಣಾಮ ಉಂಟಾಗುವುದು. ಅದು ಮಿದುಳುಹಾಗೂ ನೋವಾಗುತ್ತಿರುವ ಸಾಫ್ನ ಇವುಗಳ ನಡುವಿನ ಸಂಪರ್ಕವನ್ನು ಕಡಿದು ಹಾಕುವುದು. ಈ ಸ್ಥಿತಿಯನ್ನು ಸಾಕಪ್ಪು ಕಾಲ ಇಟ್ಟಕೊಳ್ಳಲು ನಿಮಗೆ ಸಾಧ್ಯವಾದರೆ ನೋವು ಹೊರಟುಹೋಗುವುದು. ಇದನ್ನು ಕೈಕೊಳ್ಳುವುದನ್ನು ನೀವು ರೂಢಿಸಿಕೊಳ್ಳಬೇಕು. ಎಲ್ಲ ಕಾಲದಲ್ಲಿ ಇದನ್ನು ಕೈಕೊಳ್ಳಲು ನಿಮಗೆ ಅವಕಾಶವಿರುತ್ತದೆ: ವಿಶೇಷವಾಗಿ ಶ್ರೀದಾಸ್ಸರ್ಥಕಗಳಲ್ಲಿ ಭಾಗವಹಿಸುತ್ತಿದ್ದಾಗ, ಅಂಗಸಾಧನೆ ಮಾಡುತ್ತಿದ್ದಾಗ ಮನವ್ಯನಿಗೆ ಯಾವಾಗಲೂ ಎಲ್ಲಿಯೋ ಏಟು ಬೀಳಬಹುದು, ಅವನು ಜಾರಿ ಬೀಳಬಹುದು, ನೋವುಂಟಾಗಬಹುದು, ಇವೆಲ್ಲ ಅವಕಾಶಗಳು ನಮಗಿರುತ್ತವೆ. ನೋವಿನ ಮೇಲೆ ಲಕ್ಷ್ಯವಿರಿಸುತ್ತ ಸುಮಣಿ ಕುಳಿತುಕೊಂಡು ಅದರ ವಿಶ್ಲೇಷಣೆ ಮಾಡುತ್ತೆ, ಅದರ ಮೇಲೆ ಏಕಾಗ್ರತೆ ವಹಿಸುತ್ತೆ ಇದ್ದರೆ ಅದು ನೋವನ್ನು ಇನ್ನೂ ಹೆಚ್ಚು ಉಲ್ಲಾಗೊಳಿಸುವುದು. ಕೆಲವು ಜನರು ಬೇರೇನೋವೇ ಯೋಚಿಸುತ್ತಾರೆ, ಆದರೆ ಆ ಯೋಚನೆ ಬಹಳ ಕಾಲ ಉಳಿಯುವುದಿಲ್ಲ ಮತ್ತು ಕೂಡಲೇ ನೋವಾಗುತ್ತಿರುವ ಜಾಗ ಅವರ ಗಮನ ಸೆಳೆಯುತ್ತದೆ. ನೋವಲ್ಲಿರುವುದರಿಂದ ಮಿದುಳಿಗೆ ತಿಳಿಸುವ ನರದೊಂದಿಗೆ ನೀವು ಸಂಪರ್ಕದಲ್ಲಿರುತ್ತಿರಿ ಎಂದು ಸಿದ್ಧವಾಗುತ್ತದೆ, ಹಾಗಿಲ್ಲದಿದ್ದರೆ ನಿಮಗೆ ನೋವಿನ ಅನುಭವವಾಗುತ್ತಿರಲಿಲ್ಲ. ಸರಿ, ಆ ಸ್ಥಳದ ಸಂಪರ್ಕ ಬಂದೊಡನೆ ಅಲ್ಲಿ ಸಾಧ್ಯವಿದ್ದಪ್ಪು ನಿಶ್ಚಲತೆಯನ್ನು ಕೂಡಿಹಾಕಿ, ಅದರಿಂದಾಗಿ ನೋವಿನ ಕಂಪನವನ್ನು ತಡೆಯಬಹುದು. ನೀವು ಅವುವಸ್ಥೆಯ ಸ್ಥಿತಿಯಲ್ಲಿದ್ದಾಗ ಅದರ ಪರಿಣಾಮವು ನಿಮ್ಮ ಶರೀರದ ಬಂದು ಭಾಗವು ನಿದ್ರಾವಸ್ಥೆಗಿಳಿದ ಹಾಗೆ ನಿಮ್ಮ ಅನುಭವಕ್ಕೆ ಬರುವುದು ಮತ್ತು ನಿಮಗೆ ಗೊತ್ತಿರುವ ಹಾಗೆ ಆ ನೋವಿನ ಕಂಪನ ನಿಲ್ಲುತ್ತಿದ್ದಂತೆಯೇ ಮತ್ತೆ ಅದು ಜೋರಾಗಿ ಕಂಪಿಸಲು ಪ್ರಾರಂಭಿಸುವುದು. ಸರಿ, ನೀವು ಈ ಬಗೆಯ ನಿಶ್ಚಲತೆಯ ಏಕಾಗ್ರತೆಯಿಂದ, ಉದ್ದೇಶಪೂರ್ವಕವಾಗಿ, ನೋವಿಗೊಳಗಾದ ನರದ ಮೇಲೆ ಸಾಕಪ್ಪು ಇಡಿಯಾಗಿರುವ ನಿಶ್ಚಲತೆಯನ್ನು ತಂದುಕೊಳ್ಳಿ, ಸರಿ, ನಾನು ಹೇಳಿದ ಹಾಗೆ ಅದು ಸಂಪೇದನಾರಹಿತ ಸ್ಥಿತಿಯನ್ನು ತಂದುಕೊಡುವ ರೀತಿಯಲ್ಲಿ ಕಾಯ್ದಿರುವುದು, ನೋವಿಗೊಳಗಾದ ಭಾಗವು ನಿದ್ರೆ ಹೋಗುವಂತೆ ಮಾಡುವುದು. ಮತ್ತು ಆಗ ಒಂದು ಬಗೆಯ ಅಂತರಿಕ ಶಾಂತಿಯನ್ನು ಹಾಗೂ ಭರವಸೆಯನ್ನು ಅದಕ್ಕೆ ಜೋಡಿಸಬಲ್ಲಿರಾದರೆ ಆ ನೋವು ಹೊರಟು ಹೋಗುವುದು.

ಎಲ್ಲ ಬಗೆಯ ಸೋವಗಳಲ್ಲಿ ಹಲ್ಲು ನೋವಿನ ನಿವಾರಣೆ ಯೋಗಿಕ ದೃಷ್ಟಿಯಿಂದ ಅತ್ಯಂತ ಕಷ್ಟಕರವೆಂದು ಭಾವಿಸಲಾಗಿದೆ. ಏಕೆಂದರೆ ಹಲ್ಲುಗಳ ನರಗಳು ಮಿದುಳಿಗೆ ಅತಿ ಹತ್ತಿರದಲ್ಲಿವೆ. ಸರಿ, ಆ ನೋವಿನ ಭಾವನೆ ಬರದಂತೆ ಮಾಡುವವ್ಯಾರಮಣಿಗೇ ಪ್ರಯತ್ನ ಮಾಡಬಹುದು, ಆದರೆ ಅದು ನೋವಿಗೊಳಗಾದ ಹಲ್ಲಿನ ಬಾಧೆಯನ್ನು ಪೂರ್ತಿ ವಾಸಿಮಾಡಲಾರದು. ಆದರೆ ಕೆಲವೊಂದು ಸಂದರ್ಭಗಳಲ್ಲಿ ನೋವಿನ ಬಾಧೆಗೊಳಗಾದ ನರವನ್ನು ಸಾಯಿಸಿಬಿಡುವುದರಲ್ಲಿ ಯಶಸ್ವಿಯಾಗಬಹುದು. ಸಾಮಾನ್ಯವಾಗಿ ಹಲ್ಲಿನಲ್ಲಿ ಮಳುಕಿನ ಆಕ್ರಮಣಕ್ಕೆ ಮತ್ತು ರೋಗಕ್ಕೆ ಒಳಗಾಗುವುದು ಹಲ್ಲಿನ ನರ ಮತ್ತು ಆ ನರವು ತನ್ನಲ್ಲಿ ಶಕ್ತಿಯಿಂದ ಪ್ರಬುಲವಾಗಿ ಪ್ರತಿಭಟಸಲು ಪ್ರಾರಂಭಿಸುತ್ತದೆ. ಆದ್ದರಿಂದ ಇಲ್ಲಿ ನೀವು ನಿಶ್ಚಲತೆಯನ್ನು ಸ್ಥಾಪಿಸಬಲ್ಲಿರಾದರೆ ಅದರ ಪ್ರತಿಭಟನೆಯ ಕಂಪನವನ್ನು ನಿಲ್ಲಿಸಬಹುದು. ಗಮನಾರ್ಥ ಸಂಗತಿಯೆಂದರೆ ನೀವು ಇದನ್ನು ಸತತ, ಪಟ್ಟಿಹಿಡು ಕೈಕೊಳ್ಳುತ್ತ ಹೋದರೆ ರೋಗಗ್ರಸ್ತ ನರವು ಸತ್ತು ಹೋಗುತ್ತದೆ, ನೀವು ಆ ನಂತರ ನೋವಿನಿಂದ ನರಳುವುದಿಲ್ಲ. ಏಕೆಂದರೆ ಆ ನರವು ನೋವಿಗೊಳಗಾಗಿತ್ತು ಮತ್ತು ಅದು ಸತ್ತನಂತರ ಅದಕ್ಕೆ ನೋವಿನ ಅನುಭವವಾಗುವುದಿಲ್ಲ. ಪ್ರಯತ್ನಮಾಡಿರಿ-ನಿಮಗೆ ಹಲ್ಲುನೋವು ಎಂದಿಗೂ ಬರದಿರಲೆಂದು ಆಶಿಸುತ್ತೇನೆ (ನಗು).

ಮೊದಲನೆಯದಾಗಿ ಹಾಗೂ ಅನಿವಾರ್ಯವಾಗಿ ಮಾಡಬೇಕಾದು-ದೇನೆಂದರೆ ಸಂಪರ್ಕವನ್ನು ಕಡಿದು ಹಾಕಿ ನೋವು ಇಲ್ಲದಂತೆ ಮಾಡುವುದು. ನೋವು ಅಲ್ಲಿರುವುದರಿಂದಲೇ ಅದರ ಬಗ್ಗೆ ನಿಮಗೆ ಅರಿವುಂಟಾಗುತ್ತದೆ.

ಉದಾಹರಣೆಗೆ ನೀವು ಬೆರಳು ಕತ್ತರಿಸಿಕೊಂಡಿದ್ದರೆ ಅದರ ಪರಿಣಾಮ ನರವೊಂದರ ಮೇಲೆ ಆಗಿರುತ್ತದೆ ಮತ್ತು ಕೂಡಲೆ ಆ ನರವು ಮೇಲಿರುವ ಮಿದುಳಿಗೆ ‘ಪನೋ ತಪ್ಪಾಗಿದೆ’ ಎಂದು ಹೇಳಲು ಹೋಗುತ್ತದೆ, ಅದೇ ನಿಮ್ಮ ಗಮನ ಸೆಳಿಯಲು ನೋವನ್ನುಂಟು ಮಾಡುತ್ತದೆ. “ಅಲ್ಲಿ ಏನೋ ತಪ್ಪಾಗಿದೆ” ಎಂದು ಅದು ಹೇಳುತ್ತದೆ. ಆಗ ಯೋಚನೆಯಲ್ಲಿ ಕಳವಳಿದ ಭಾವನೆ ಬರುವುದು: “ಪನು ತಪ್ಪಾಯಿತು, ಓ ಅದೆಷ್ಟು ನೋವನ್ನುಂಟು ಮಾಡುತ್ತದೆ!” ಇತ್ಯಾದಿ ಯೋಚನೆ ಬಂದು ಬೆರಳಿನತ್ತ ಹೋರಳಿ ಅಲ್ಲಿ ಇನ್ನೂ ಹಾಳಾಗದಿದ್ದರತ್ತ ವ್ಯವಸ್ಥೆ ಕೈಕೊಳ್ಳಲು ಪ್ರಯೋಧಿಸುತ್ತದೆ. ಸಾಮಾನ್ಯವಾಗಿ ನೋವಾದ ಭಾಗದ ಸುತ್ತ ಬ್ಯಾಂಡೇಜ ಹಾಕುತ್ತಾರೆ. ಆದರೆ ನೋವು ಹೆಚ್ಚಾಗಿದ್ದಲ್ಲಿ ಅದನ್ನು ನಿವಾರಿಸಲು ನೀವು ಸುಮ್ಮನೆ ಅದರೊಡನೆಯ ಸಂಪರ್ಕವನ್ನು ಕಡಿದುಹಾಕಬೇಕು. “ಆಗ ಸುಮ್ಮನೆ

ಉಳಿದುಕೊಳ್ಳ, ನಿನ್ನ ಕಾರ್ಯ ನೀನು ಮಾಡಿಯಾಗಿದೆ, ನೀನು ನನ್ನನ್ನು ಎಚ್ಚರಿಸಿದ್ದೀ, ಇನ್ನು ನೀನು ಹೆಚ್ಚಿಗೆ ಹೇಳುವುದೇನಿಲ್ಲ, ನಾನು ನಿನ್ನನ್ನು ತಡೆಯು-ತ್ತಿದ್ದೇನೆ” ಎಂದು ಆ ನರಕ್ಕೆ ಹೇಳಬೇಕು. ನೀವದನ್ನು ಮಾಡಿದಾಗ ನಿಮಗೆ ನೋವಿನ ಅನುಭವವಾಗುವುದಿಲ್ಲ, ಅದು ಮುಗಿದು ಹೋಗಿರುತ್ತದೆ, ನೋವನ್ನು ಸಂಪೂರ್ಣವಾಗಿ ನಿಲ್ಲಿಸಿರುತ್ತೀರಿ. ಅದು ಅತ್ಯಂತ ಒಳ್ಳೆಯದು. ‘ನೋವಾಗುತ್ತದೆ’ ಎಂದು ನಿಮಗೆ ನೀವೇ ಹೇಳಿಕೊಳ್ಳುವುದಕ್ಕಿಂತ ಅದು ಅನಂತಪಟ್ಟು ಒಳ್ಳೆಯದು.

CWM, 6/406, 7/149

[27]

ಮೊಟ್ಟ ಮೊದಲಿಗೆ ಕಾಯಿಲೆ ಬರುವುದನ್ನು ತಡೆಯುವುದು ಹೇಗೆ ಮತ್ತು ಕಾಯಿಲೆ ಬಂದಾಗ ಅದನ್ನು ವಾಸಿಮಾಡುವುದು ಹೇಗೆ ಎಂಬುದು ಈಗಿರುವ ಪ್ರಶ್ನೆ:

ಸಾಮಾನ್ಯ ಉಪಾಯಗಳ ಮೂಲಕ ಈ ಪ್ರಶ್ನೆಗೆ ಉತ್ತರ ಪಡೆಯುವುದರಲ್ಲಿ ಯಶಸ್ವನ್ನು ದೊರಕಿಸಬಹುದು. ಸಾಮಾನ್ಯವಾಗಿ, ಆರೋಗ್ಯ-ದಿಂದಿರುವುದಕ್ಕೆ ಯೋಗ್ಯ ಪರಿಸ್ಥಿತಿಯನ್ನು ದೇಹಕ್ಕೆ ಒದಗಿಸಲಾಗಿದೆ ಎಂದು ಅದಕ್ಕೆ ಮನವರಿಕೆಯಾದಾಗ ಅದು ಆರೋಗ್ಯ ಮರಳ ಪಡೆಯಲು ನಿರ್ಧಾರ ಕೈಕೊಳ್ಳುವುದು ಮತ್ತು ಅದನ್ನು ಪಡೆಯುವುದು. ಆದರೆ ನಿಮ್ಮ ದೇಹಕ್ಕೆ ಗುಣಮುಖವಾಗಬೇಕೆಂಬ ಸಂಕಲ್ಪವಿಲ್ಲದಿದ್ದರೆ ನೀವು ಯಾವುದೇ ಉಪಾಯ ಮಾಡಿದಾಗಲೂ ಕೂಡ ಕಾಯಿಲೆ ವಾಸಿಯಾಗುವುದಿಲ್ಲ. ನಾನು ಇದನ್ನು ಅನುಭವದಿಂದ ಕಂಡುಕೊಂಡಿದ್ದೇನೆ. ಬಹಳ ಗಂಭೀರವಾದ ಕಾಯಿಲೆಯಿಂದ ಬಳಲ್ಪಿಡಿದ್ದ ಕೆಲ ಜನರು ಬದು ನಿಮಿಷಗಳಲ್ಲಿ ಗುಣಹೊಂದಿದ್ದನ್ನು ಮತ್ತು ಮರಣಾಂತಿಕ ಕಾಯಿಲೆ ಇಲ್ಲದ ಕೆಲಜನರು ತಮ್ಮ ರೋಗವನ್ನು ಪಟ್ಟಿಹಿಡಿದು ಇಷ್ಟಪಟ್ಟಿದ್ದರ ಕಾರಣದಿಂದ ಮರಣ ಹೊಂದಿದ್ದನ್ನು ನಾನು ಕಂಡಿದ್ದೇನೆ, ಅವರಿಗೆ ತಮ್ಮ ದೇಹದ ಕಾಯಿಲೆಯನ್ನು ಬಿಟ್ಟಿಕೊಡುವಂತೆ ಮನವೊಲಿಸಲು ಅಸಾಧ್ಯವಾಗಿತ್ತು.

ಇಲ್ಲಿ ಮನುಷ್ಯ ತುಂಬಾ ಎಚ್ಚರವಹಿಸಿ, ತನ್ನನ್ನು ತಾನೇ ಬಹಳ ಸೂಕ್ಷ್ಮ ವಿವೇಚನೆಯಿಂದ ನೋಡಿಕೊಂಡು, ತನ್ನಲ್ಲಿಯೇ ಇರುವ ಯಾವ ಚಿಕ್ಕ ಭಾಗವು - ಅದನ್ನು ವಿವರಿಸುವುದು ಹೇಗೆ? ಕಾಯಿಲೆಗೊಳಗಾಗುವುದರಲ್ಲಿ ಸಂತೋಷ

ಪಡುತ್ತದೆ ಎಂಬುದನ್ನು ಕಂಡುಕೊಳ್ಳಬೇಕು. ಈ, ಅದಕ್ಕೆ ಹಲವಾರು ಕಾರಣಗಳಿರುತ್ತವೆ. ಕೆಲವರು ಹಟ ಸಾಧಿಸುವುದಕ್ಕೆ, ಇನ್ನು ಕೆಲವರು ದ್ವೇಷ ಸಾಧಿಸುವುದಕ್ಕೆ ಕಾಯಿಲೆ ತಂದುಕೊಳ್ಳತ್ತಾರೆ, ಅಲ್ಲದೆ ಕೆಲವರು ನಿರಾಶೆಯಿಂದ ಕಾಯಿಲೆ-ಗೊಳಗಾಗುತ್ತಾರೆ. ಇವು ಅಂತಹ ಭಯಾನಕ ಮಾನಸಿಕ ಚಲನಗಳೇನಲ್ಲ. ಇಂತಹದು ಸತ್ಯೆಯಲ್ಲಿನ ಬಹಳ ಕ್ಷುಲ್ಲಕ ಚಲನೆ. ತ್ರಸ್ತಗೊಂಡ ಮನುಷ್ಯ ಹೇಳುತ್ತಾನೆ: “ಏನು ಸಂಭವಿಸಲಿದೆ ಎಂಬುದನ್ನು ನೋಡುತ್ತೀರಿ, ಅವನು ನನಗೆ ಹೀಗೆ ಮಾಡಿದ್ದರಿಂದ ನನ್ನ ಮೇಲೆ ಯಾವ ಪರಿಣಾಮಗಳಾಗುತ್ತವೆ ಎಂಬುದನ್ನು ನೀವು ನೋಡುತ್ತೀರಿ, ಅದು ಬರಲಿ, ನಾನು ಕಾಯಿಲೆ ಬೀಳುತ್ತೇನೆ” ಎಂದು. ಮನುಷ್ಯ ಮುಷ್ಟಿ ಮರೆಯಿಲ್ಲದೆ ತನಗೆ ತಾನೇ ಹಾಗೆ ಹೇಳಿಕೊಳ್ಳುವುದಿಲ್ಲ, ಏಕೆಂದರೆ ತನ್ನನ್ನು ತಾನೇ ಅದಕ್ಕಾಗಿ ನಿಂದಿಸಿಕೊಳ್ಳಬಹುದು, ಆದರೆ ಏನೋ ಒಂದು ಆ ರೀತಿ ಯೋಜನೆ ಮಾಡುವಂತಹದು ಎಲ್ಲಿಯೋ ಇರುತ್ತದೆ.

ನಿಮ್ಮ ದೇಹದಲ್ಲಿ ಎಲ್ಲಿಯಾದರೂ, ಏನಾದರೂ ಚಿಕ್ಕ ಇಲ್ಲವೆ ದೊಡ್ಡ ಅವ್ಯವಸ್ಥೆ ಕಂಡುಬಂದರೆ ನೀವು ಎರಡು ವಿಷಯಗಳ ಬಗ್ಗೆ ಲಕ್ಷ್ಯಗೊಳಿಸಬೇಕಾಗುತ್ತದೆ. ಮೊದಲನೆಯಾಗಿ ಈ ವಿಷಮತೆ, ನಾವು ಹೇಳಿದ ಹಾಗೆ, ಒಂದು ಬಗೆಯ ನಡುಕವನ್ನುಂಟು ಮಾಡುತ್ತದೆ ಮತ್ತು ದೇಹದಲ್ಲಿ ಶಾಂತಿಯ ಕೊರತೆಯಂಟಾಗುತ್ತದೆ. ಅದೊಂದು ಬಗೆಯ ಜ್ಞರ, ಸಾಮಾನ್ಯ ರೀತಿಯ ಜ್ಞರವಂದು ಕಂಡು ಬರದಿದ್ದರೂ ಅದು ಸ್ಥಳೀಯ ಜ್ಞರವಾಗಿರುತ್ತದೆ. ಜನರು ಅದರಿಂದಾಗಿ ತಳಮಳಕೊಳ್ಳಬಾಗುತ್ತಾರೆ. ಆದ್ದರಿಂದ ಮೊದಲು ಮಾಡಬೇಕಾದು-ದೇನೆಂದರೆ ಮನುಷ್ಯ ಸಂಮಾಣ ಆತ್ಮವಿಶ್ವಾಸದೊಂದಿಗೆ ತಳಮಳಕೊಳ್ಳಬಾಗಿದೆ ಈ ಚಿಕ್ಕ ಜಾಗದಲ್ಲಿ ಶಾಂತಿ, ಸ್ಥಿರತೆ, ವಿಶ್ವಾಂತಿಗಳನ್ನು ತಂದುಕೊಳ್ಳಬೇಕು. ನಂತರ ಈ ಅವ್ಯವಸ್ಥೆಗೆ ಕಾರಣವೇನೆಂಬುದು ಕಂಡುಬರುವುದು. ನೀವು ಅವುಗಳನ್ನು ಮಾಡುಕುತ್ತೀರಿ. ನಿತ್ಯಿತವಾಗಿ ಕಾರಣಗಳು ಹಲವಾರಿರುತ್ತವೆ, ಹಾಗಿದ್ದರೂ ಸುಮಾರಾಗಿ ಈ ಅವ್ಯವಸ್ಥೆಯ ಕಾರಣವೇನು ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತೀರಿ. ಮತ್ತು ಪ್ರಕಾಶ, ಜಾಖನ, ಆಧ್ಯಾತ್ಮಿಕ ಶಕ್ತಿಗಳ ಒತ್ತಡದಿಂದ ಸಾಮರಸ್ಯವನ್ನು, ಯೋಗ್ಯರೀತಿಯ ಕಾರ್ಯಗತಿಯನ್ನು ಮನು ಸಾಫ್ಟೀಸುತ್ತೀರಿ. ರೋಗಗ್ರಸ್ತ ಭಾಗವು ಗ್ರಹಣಶೀಲವಾಗಿದ್ದರೆ, ಈ ಒತ್ತಡಕ್ಕೆ ಹಟಮಾರಿತನದಿಂದ ಪ್ರತಿಭಟಿಸದಿದ್ದರೆ ಕೆಲವೇ ಸೆಕೆಂಡುಗಳಲ್ಲಿ ನೀವು ಸ್ಪಷ್ಟರಾಗುತ್ತೀರಿ.

ಸಂದರ್ಭ ಯಾವಾಗಲೂ ಈ ರೀತಿ ಇರುವುದಿಲ್ಲ, ಕೆಲವೊಂದು ಸಲ, ನಾನು ಹೇಳಿದ ಹಾಗೆ, ದುರಿಷ್ಟೆಯಿರುತ್ತದೆ, ನೀವು ಹೆಚ್ಚು, ಕಡಿಮೆ ಹರತಾಳವನ್ನೇ ಹೊಡಿರುತ್ತೀರಿ, ಆ ರೋಗ ಕನಿಷ್ಠ ಪಕ್ಷ ತನ್ನ ಪರಿಣಾಮಗಳನ್ನು ತೋರಿಸಿ-ಕೊಡಲೊಂದು ಬಯಸುತ್ತೀರಿ. ಹೀಗಾಗೆ ಕಾಯಿಲೆ ವಾಸಿಯಾಗುವುದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಹಾಗಿದ್ದರೂ ನೀವು ವಿಶೇಷವಾಗಿ ದುರಿಷ್ಟೆಯುಳ್ಳ ವ್ಯಕ್ತಿಯಾಗಿರದಿದ್ದರೆ ಕೆಲ ಸಮಯದ ನಂತರ ದ್ಯುವೀಶಕ್ತಿ ಕಾರ್ಯ ಮಾಡುವುದು. ಕೆಲವೊಂದು ನಿಮಿಷಗಳ ಅಥವಾ ಕೆಲವೊಂದು ಗಂಟೆಗಳ ನಂತರ, ಅಂತಿ ಹೆಚ್ಚಿಂದರೆ ಕೆಲವು ದಿನಗಳ ನಂತರ ನಿಮ್ಮ ಸಾಫ್ಟೀವನ್ನು ಮರಳಿ ಪಡೆಯುವಿರಿ.

ಇನ್ನು ವಿರೋಧಿ ಶಕ್ತಿಗಳ ವಿಶ್ವ ಆತ್ಮಮಣಿಗಳ ಸಂದರ್ಭದಲ್ಲಿ ವಿಷಯ ಜಟಿಲಗೊಳ್ಳುತ್ತದೆ, ಏಕೆಂದರೆ ನೀವು ಕೇವಲ ದೇಹದ ಸಂಕಲ್ಪದೊಡನೆ ವ್ಯವಹರಿಸಬೇಕಾಗಿರುವುದಿಲ್ಲ. (ಇಲ್ಲಿ ಗಮನಿಸಬೇಕಾದುದಂದರೆ: “ಆದರೆ ನನ್ನ ಮಟ್ಟಗೆ ನಾನು ಕಾಯಿಲೆ ಬೀಳಬೇಕೆಂದು ಬಯಸುವುದಿಲ್ಲ” ಎಂದು ಹೇಳುವವರ ವಾದವನ್ನು ನಾನು ಒಪ್ಪಿಕೊಳ್ಳುವುದಿಲ್ಲ, ಏಕೆಂದರೆ ನಿಮ್ಮ ಪ್ರಜ್ಞ ತಾನು ಕಾಯಿಲೆ ಬೀಳಬೇಕೆಂದು ಬಯಸುವುದಿಲ್ಲವೆಂದು ಸದಾ ಹೇಳುತ್ತಿರುತ್ತದೆ. “ನಾನು ಕಾಯಿಲೆ ಬೀಳಬೇಕೆಂದು ಬಯಸುತ್ತೇನೆ” ಎಂದು ಯಾರಾದರೂ ಹೇಳಿದರೆ ಅವರು ಅರೆಹುಷ್ಟಾಗಿರಬೇಕು. ಕಾಯಿಲೆ ಬೀಳಬೇಕೆಂದು ಬಯಸುವುದು ನಿಮ್ಮ ಪ್ರಜ್ಞೆಯಲ್ಲ. ಹಾಗೆ ಬಯಸುವುದು ನಿಮ್ಮ ದೇಹದ ಒಂದು ಭಾಗ ಇಲ್ಲವೆ ಹೆಚ್ಚಿಂದರೆ ಪ್ರಾಣಿಕದ ತುಂಡೊಂದು ತಪ್ಪುದಾರಿ ಹಿಡಿದು ಕಾಯಿಲೆ ಬೀಳಲು ಬಯಸುತ್ತದೆ. ಮತ್ತು ನೀವು ಅದನ್ನು ಲಕ್ಷಗೊಟ್ಟು ವೀಕ್ಷಿಸದಿದ್ದರೆ ಅದು ನಿಮ್ಮ ಗಮನಕ್ಕೆ ಬರುವುದಿಲ್ಲ.) ಆದರೆ ಇದರ ಹಿಂದೆ ವಿರೋಧಿ ಶಕ್ತಿಗಳ ಆತ್ಮಮಣಿವಿದ್ದರೆ, ಅವು ನಿಮಗೆ ಹಾನಿಯನ್ನುಂಟುಮಾಡಲು ಒತ್ತಡ ತರುತ್ತಿದ್ದರೆ ಆಗ ಪರಿಸ್ಥಿತಿ ಬಹಳ ಜಟಿಲವಾಗುವುದೆಂದು ನಾನು ಹೇಳುತ್ತಿದ್ದೇನೆ. ಆಧ್ಯಾತ್ಮಿಕ ತಪ್ಪೊಂದರಿಂದಾಗಿ, ನಿಮ್ಮ ದರ್ಪ, ಕ್ಷೋಧ, ದ್ವೇಷ ಇಲ್ಲವೆ ಹಿಂಸೆಯ ಜಲನೆಯಿಂದಾಗಿ – ಇಂತಹ ಜಲನೆ ಹೀಗೆ ಸುಮನೆ ಬಂದು ಹೋಗುವಂತಹದಾಗಿದ್ದರೂ ಕೂಡ – ನೀವು ವಿರೋಧಿ ಶಕ್ತಿಗಳಿಗೆ ದಾಖಲವನ್ನು ತೆರೆದಿಟ್ಟಿರುತ್ತೀರಿ. ಹೀಗೆ ದಾಖಲ ತೆರೆಯುವ ಅವಕಾಶವನ್ನು ರೋಗಾಳು ಜೀವಿಗಳು ಕಾದುಕೊಂಡು ಕುಳಿತ್ತಿರುತ್ತವೆ. ಆದಕಾರಣ ಮನುಷ್ಯ ಬಹಳ ಎಚ್ಚರದಿಂದರಬೇಕು. ಅದು ಹೇಗಾದರಿಲ್ಲ, ಒಂದಿಲ್ಲಂದು ಕಾರಣದಿಂದಾಗಿ ಆ ಪ್ರಭಾವ ದೇಹ ರಕ್ಷಣೆಯ ಕವಚವನ್ನು

ಬೇರಿದಿಸಿಕೊಂಡು ಹೋಗಿ ಕಾಯಿಲೆ ಸಾಧ್ಯವಿದ್ದಪ್ಪ ಕೆಟ್ಟದಾಗಿರುವಂತೆ ಪ್ರೌತ್ಸಂಹಿಸುತ್ತದೆ. ಅಂತಹ ಸಂದರ್ಭದಲ್ಲಿ ಮೊದಲ ಉಪಾಯ ಸಾಕಾಗದು. ಆಗ ನೀವು ದೃವೀಶಕ್ತಿಯನ್ನು, ಆಧ್ಯಾತ್ಮಿಕ ಶುದ್ಧಿಕರಣವನ್ನು ಅದಕ್ಕೆ ಜೋಡಿಸಬೇಕು, ಅದು ಎಷ್ಟೂಂದು ಸಂಪೂರ್ಣ ಹಾಗೂ ಪರಿಪೂರ್ಣ ರಚನಾತ್ಮಕ ಶಕ್ತಿಯಾಗಿರಬೇಕಿಂದರೆ ಅತಿ ಕಡಿಮೆ ಹಾನಿಯನ್ನುಂಟಿ ಮಾಡುವಂತಹದೂ ಹೊಡ ಅಲ್ಲಿ ಬದುಕಿ ಉಳಿಯಬಾರದು. ಉಪಯೋಗಕ್ಕಾಗಿ ಈ ದೃವೀಶಕ್ತಿ ನಿಮ್ಮಲ್ಲಿದ್ದರೆ ಇಲ್ಲವೇ ನೀವು ಅದನ್ನು ಬೇಡಿ ಪಡೆಯಲು ಶಕ್ತಿವಾದರೆ ನೀವರದನ್ನು ತೊಂದರೆಗೊಳಿಸಬಾಗಿದೆ ಭಾಗದ ಮೇಲೆ ಕೇಂದ್ರೀಕರಿಸಬೇಕು, ಆಗ, ಸಾಮಾನ್ಯವಾಗಿ, ವಿರೋಧಿ ಶಕ್ತಿ ಕೂಡಲೇ ಪಲಾಯನ ಮಾಡುವುದು. ಏಕೆಂದರೆ ಅದು ಈ ದೃವೀಶಕ್ತಿಯ ನಡುವೇ ಸಿಕ್ಕಿಹಾಕಿಕೊಂಡರೆ ಕರಗಿಹೋಗುವುದು, ಮಾಯ-ವಾಗುವುದು. ಯಾವ ವಿನಾಶಕಾರೀ ಶಕ್ತಿಯು ಇದರ ಮಧ್ಯೆ ಉಳಿಯಲಾರದು. ಆದ್ದರಿಂದ ವಿನಾಶವೇ ಅಳಿದು ಹೋಗುವುದು, ಆ ವಿರೋಧಿ ಶಕ್ತಿಯನ್ನು ರಚನಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸಬಹುದು. ಅದು ಸಾಧ್ಯವಿದೆ ಇಲ್ಲವೇ ಅದನ್ನು ಸುಮ್ಮನೆ ಕರಗಿಸಿದಿಬಹುದು ಮತ್ತು ಶೈಲ್ಯವಾಗಿಸಬಹುದು. ಅದರೊಂದಿಗೆ ಕಾಯಿಲೆ ವಾಸಿಯಾಗುವುದಲ್ಲದೆ ಅದು ಮತ್ತೆ ಮರಳಿ ಬರುವ ಸಾಧ್ಯತೆಯನ್ನು ತೊಡೆದು ಹಾಕಲಾಗಿರುತ್ತದೆ. ನಿಮ್ಮ ಕಾಯಿಲೆ ಕೊನೆಗೊಮ್ಮೆ ಪೂರ್ತಿ ವಾಸಿ-ಯಾಗುವುದು, ಅದು ಮರಳಿ ಬರುವುದಿಲ್ಲ. ಅದಿರುವುದು ಹಾಗೆ.

CWM, 5/185-88

ವ್ಯಾಯಾಮ ಮಾಡುವುದು, ಆರೋಗ್ಯಕರ ಹಾಗೂ ಸರಳ ಜೀವನ ನಡೆಸುವುದು ಒಳ್ಳೆಯದು. ಆದರೆ ದೇಹ ನಿಜವಾಗಿ ಪರಿಪೂರ್ಣವಾಗಬೇಕಾದರೆ ಅದು ದೃವೀಶಕ್ತಿಗಳಿಗೆ ತೆರೆದುಕೊಂಡಿರಬೇಕು, ಅದು ಕೇವಲ ದೃವೀಶಕ್ತಿಗಳಿಗೆ ಅಧೀನ-ವಾಗಿರಬೇಕು, ಅದು ಭಗವಂತನನ್ನು ಸಾಕ್ಷಾತ್ಕಾರಿಸಿಕೊಳ್ಳಲು ಸದಾ ಅಭಿಷ್ಪ್ರೇಶಿಸಬೇಕು.

CWM, 15/147

[28]

ಪ್ರಶ್ನೆ : ದೇಹದ ಗ್ರಹಣಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

ಶ್ರೀಮಾತೆ : ಅದು ದೇಹದ ಭಾಗದ ಮೇಲೆ ಅವಲಂಬಿಸಿದೆ. ಅನುಸರಿಸಬೇಕಾದ ವಿಧಾನವು ಸತ್ಯಯ ಎಲ್ಲ ಭಾಗಗಳಿಗೆ ಒಂದೇ ಆಗಿರುತ್ತದೆ. ಸಾಧ್ಯವಿದ್ದಪ್ಪು

ಸಮಾಧಾನ ಸ್ಥಿತಿಯಲ್ಲಿರುವುದು ಪಾಲಿಸಬೇಕಾದ ಮೊದಲ ನಿಬಂಧನೆ. ನಿಮ್ಮ ಸತ್ಯಯ ಬೇರೆ, ಬೇರೆ ಭಾಗಗಳಲ್ಲಿ ಏನೋ ಒಂದು ಬಂದಾಗ ಮತ್ತು ನೀವರದನ್ನು ಸ್ವೀಕರಿಸದಿದ್ದಾಗ ಅದು ಮುದುಡಿಕೊಳ್ಳುತ್ತದೆಂಬುದನ್ನು ನೀವು ಗಮನಿಸಬೇಕು – ಪ್ರಾಣಿಕದಲ್ಲಿ, ಮನಸ್ಸಿನಲ್ಲಿ ಹಾಗೂ ದೇಹದಲ್ಲಿ ಬಿರುಸಾಗುವಂತಹದು ಏನೋ ಇರುತ್ತದೆ, ಬಿರುಸುಂಟಾಗುವುದರಿಂದ ನೋವುಂಟಾಗುತ್ತದೆ. ಮನುಷ್ಯ ತನ್ನ ಪ್ರಾಣಿಕ, ಮನಸ್ಸು ಹಾಗೂ ದೇಹಗಳಲ್ಲಿ ನೋವನ್ನನುಭವಿಸುತ್ತಾನೆ. ಹಾಗಾಗಿ ಮೊದಲು ಈ ಮುದುಡಿವಿಕೆಯನ್ನು ವಿಶ್ರಾಂತಿಸ್ಥಿತಿಗೆ ತರುವುದಕ್ಕಾಗಿ ತನ್ನ ಸಂಕಲ್ಪವನ್ನು ಅಲ್ಲಿರಿಸಬೇಕು. ಇದು ಸೆಳೆತಕೊಳ್ಳಬೇಕಿಂಬುದನ್ನು ನೀವು ಕಲಿಯಬೇಕು ಹಾಗೂ ಸತ್ಯಯ ಯಾವುದೇ ಭಾಗದಲ್ಲಾಗಿರುವ ಬಿಗಿತವನ್ನು ಸಡಿಲಿಸಿ ನೆಮ್ಮೆದಿ ಉಂಟಾಗುವಂತೆ ಮಾಡಬೇಕು.

ಮನಸ್ಸಿನಲ್ಲಿ, ಪ್ರಾಣಿಕದಲ್ಲಿ ಹಾಗೂ ದೇಹದಲ್ಲಿ ಸಂಭವಿಸುವ ಕುಗ್ಗುವಿಕೆ-ಯನ್ನು ನಿವಾರಿಸಿ ವಿಶ್ರಾಂತಿ ಸ್ಥಿತಿಗೆ ತರುವ ವಿಧಾನ ಬೇರೆ, ಬೇರೆಯಾಗಿರಬಹುದು, ಆದರೆ ತಾರ್ಕಿಕವಾಗಿ ಆ ವಿಧಾನಗಳು ಒಂದೇ ಬಗೆಯವಾಗಿರುತ್ತವೆ. ಒಮ್ಮೆ ನೀವು ಬಿಗಿತವನ್ನು ಸಡಿಲಿಸಿದನಂತರ ನಿಮಗೆ ಮೆಚ್ಚಿಗೆಯಾಗಿರುವ ಪರಿಣಾಮ ನಿಂತೆಹೋ, ಇಲ್ಲವೋ ಎಂಬುದನ್ನು ಮೊದಲು ನೋಡಬೇಕು, ಪರಿಣಾಮ ನಿಂತಿತಾದರೆ ಆ ಬಿಗಿತ ಶಾತ್ವಾಲಿಕ ಪ್ರತಿಭಟನೆಯಿಂದ ಉಂಟಾಗಿತ್ತಂದು ಸಿದ್ಧವಾಗುತ್ತದೆ. ಹಾಗಾಗದೆ ನೋವು ಮುಂದುವರಿದರೆ ಮತ್ತು ಅದನ್ನು ವಾಸಿ-ಮಾಡುವುದಕ್ಕಾಗಿ ಯಾವುದು ಸಹಾಯಕವಾಗಬಲ್ಲದೂ ಅಂತಹದನ್ನು ಪಡೆಯಲು ಶಕ್ತರಾಗುವುದಕ್ಕೆ ಗ್ರಹಣಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಆವಶ್ಯಕತೆ ಉಂಟಾದರೆ, ಈ ಕುಗ್ಗುವಿಕೆಯನ್ನು ನಿವಾರಿಸಿ ಸಹಜಸ್ಥಿತಿಗೆ ಮರಳಿದ ನಂತರ, ನಿಮ್ಮನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುವುದನ್ನು ಪ್ರಾರಂಭಿಸಬೇಕು-ಆಗ ನಿಮಗೆ ವಿಸ್ತರಿಸಿಕೊಳ್ಳುತ್ತಿರುವುದರ ಅನುಭವವಾಗುತ್ತದೆ. ಈ ಬಗ್ಗೆ ಅನೇಕ ವಿಧಾನಗಳಿವೆ. ಕೆಲವರು ನೀರಿನಲ್ಲಿ ಒಂದು ಹಲಗೆಯ ಮೇಲೆ ಅಂಗಾತ ಮಲಗಿಕೊಂಡು ತೇಲಾಡುತ್ತಿರುವಂತೆ ಕಲ್ಪಿಸಿಕೊಳ್ಳುವುದು ಉಪಯುಕ್ತವೆಂದು ಕಂಡುಕೊಳ್ಳುತ್ತಾರೆ. ನಂತರ ಅಲ್ಲಿ ಅವರು ತಮ್ಮನ್ನು ವಿಸ್ತಾರಗೊಳಿಸುತ್ತ ತಾವು ತೇಲಾಡುತ್ತಿರುವ ಜಲಾಶಯದ ಪ್ರಮಾಣದಲ್ಲಿ ತಮ್ಮನ್ನು ವಿಸ್ತಾರಗೊಳಿಸಿಕೊಳ್ಳುತ್ತಾರೆ. ಇನ್ನು

ಕೆಲವರು ಆಕಾಶ, ನಕ್ಷತ್ರಗಳೊಡನೆ ತಮ್ಮನ್ನು ಗುರುತಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ, ಹಾಗಾಗಿ ಆಕಾಶದೊಡನೆ ತಮ್ಮನ್ನು ಹೆಚ್ಚು, ಹೆಚ್ಚಾಗಿ ವಿಸ್ತಾರ-ಗೊಳಿಸುತ್ತ ಹೋಗುತ್ತಾರೆ. ಮತ್ತೆ ಕೆಲವರಿಗೆ ಈ ಬಗೆಯ ಯಾವ ಚಿತ್ರಗಳನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಅವರು ತಮ್ಮ ಪ್ರಜ್ಞಯು ಬಗ್ಗೆ ಅರಿವನ್ನು ತಂದುಕೊಳ್ಳುತ್ತಾರೆ, ಅದು ಹೊನೆಗೆ ಸೀಮಾತೀತವಾಗುವ ವರೆಗೆ ಹೆಚ್ಚು, ಹೆಚ್ಚಾಗಿ ವಿಸ್ತರಿಸಿಕೊಳ್ಳುತ್ತ ಹೋಗುತ್ತಾರೆ. ಪ್ರ್ಯಾಯಿಯ್ಯಾ, ಅಷ್ಟೇ ವಿಶ್ವದಷ್ಟು ವಿಶಾಲವಾಗಿ ಮನುಷ್ಯ ತನ್ನನ್ನು ವಿಸ್ತರಿಸಿಕೊಳ್ಳಬಲ್ಲ. ಅವನು ಅದನ್ನು ಮಾಡಿದಾಗ ನಿಜವಾಗಿ ಗ್ರಹಣತೀರ್ಥಾಗಿರುತ್ತಾನೆ. ನಾನಾಗಲೇ ಹೇಳಿದಂತೆ ಅದು ತರಬೇತಿಗೊಳ-ಗಾಗುವುದರ ಪ್ರಶ್ನೆಯಾಗಿರುತ್ತದೆ. ಸದ್ಯದ ದೃಷ್ಟಿಕೋನದಿಂದ ಹೇಳುವುದಾದರೆ ಯಾವುದೇ ಸಂದರ್ಭದಲ್ಲಿ ಏನೋ ಒಂದು ಬಂದಾಗ ಮತ್ತು ಅದು ಮನುಷ್ಯನಿಗೆ ಬಹಳ ಬಲವ್ತರವಾದದ್ದು ಎನಿಸಿದರೆ, ಅದು ತಡೆಯಲಸಾಧ್ಯವಾದ ತಲೆನೋವು ಉಂಟುಮಾಡಿದರೆ ಕೈಕೊಳ್ಳಬೇಕಾದ ವಿಧಾನ ಅದೇ, ಏಕಾಗ್ರತೆಯಿಂದ ಅದರ ಮೇಲೆ ಕಾರ್ಯಕ್ರೇಕೊಳ್ಳಬೇಕು. “ಶಾಂತಿ, ನೆಮ್ಮುದಿ, ಸ್ಥಿರತೆಗಳೇ ಬನ್ನಿರಿ” ಎಂದು ಆಹ್ವಾನಿಸಿ (ಶಾಂತಿಯ ಭಾವನೆ ತೊಂದರೆಯ ಬಹುಭಾಗವನ್ನು ಇಲ್ಲದಾಗಿ-ಸುವುದು) ಮನುಷ್ಯ ಯೋಜನೆಯ ಮೂಲಕ ಅದರ ಮೇಲೆ ಕಾರ್ಯಕ್ರೇಕೊಳ್ಳ-ಬೇಕು. ಹೊಟ್ಟೆಯ ಕುಳಿಯಲ್ಲಿರುವ ನರಮಂಡಲದ ಬಿಗಿತಗಳಂತಹ ದೈಹಿಕ ತೊಂದರೆಗಳು ಬಹಳ ಅಸಂತೋಷಕರವಾಗಿರುತ್ತವೆ: ಕೆಲವೊಂದು ಸಲ ಹೊಟ್ಟೆ ತೊಳಿಸಿಬಿರುವ ವಾಕರಿಕೆಯನ್ನುಂಟು ಮಾಡುತ್ತವೆ, ಉಸಿರುಗಟ್ಟಿವ ಸ್ಥಿತಿ-ಯನ್ನುಂಟು ಮಾಡಿ ಇನ್ನೊಮ್ಮೆ ಉಸಿರಾಡಿಸುವುದೇ ಸಾಧ್ಯವಿಲ್ಲ ಎಂಬ ಭಾವನೆ ಬರುವಂತೆ ಮಾಡುತ್ತವೆ. ಇಂತಹ ದೈಹಿಕ ತೊಂದರೆಗಳಿಲ್ಲ ಈ ರೀತಿ ಮಾರ್ಯ-ವಾಗಿ ಹೋಗಬಹುದು. ಪ್ರಕ್ಷುಭ್ರಗೊಳ್ಳುವುದು ನರಗಳ ಕೇಂದ್ರ ಮಂಡಲವೇ, ಅದು ಬಹಳ ಸುಲಭವಾಗಿ ತೊಂದರೆಗೊಳಗಾದ ಕೂಡಲೆ ನೀವು “ಸ್ಥಿರತೆ, ಸ್ಥಿರತೆ, ಸ್ಥಿರತೆ” ಎಂದು ಹೇಳಬೇಕು, ಬಿಗಿತದ ನಿವಾರಣೆಯಾಗುವ ವರೆಗೆ ಹೆಚ್ಚು, ಹೆಚ್ಚಾಗಿ ಸ್ಥಿರತೆಯಲ್ಲಿ ಉಳಿಯಬೇಕು.

CWM, 4/265-66

ಜೀವನದ ಎಲ್ಲ ಪರಿಸ್ಥಿತಿಗಳು ಒಂದು ವ್ಯವಸ್ಥೆಗೊಳಪಟ್ಟಿರುವುದು ನಮಗೊಂದು ಪಾಠ ಕಲಿಪುವುದಕ್ಕಾಗಿ: ಮನದಾಚಿರುವ ದೈವಿಕಪೆಯಲ್ಲಿರಿಸಿದ

ಶ್ರದ್ಧೆಯು ಎಲ್ಲ ತಾಪತ್ರಯಗಳನ್ನು ದಾಟಿ ಹೋಗಲು ದೃಢತೆ, ಎಲ್ಲ ಬಗೆಯ ಅಶಕ್ತತೆಯ ಮೇಲೆ ಜಯ ಸಾಧನ ಮತ್ತು ಭಗವಂತನ ಪ್ರಜ್ಞಯೋಂದಿಗೆ ಸಂಪರ್ಕ ಇವುಗಳನ್ನು ಒದಗಿಸುತ್ತದೆ. ಈ ದೈವಿ ಕೃಪೆ ಶಾಂತಿ-ಸೌಖ್ಯಗಳನ್ನಷ್ಟೇ ಅಲ್ಲ ದೈಹಿಕ ಸಮರ್ಪಳವನ್ನು ಹಾಗೂ ಉತ್ತಮ ಆರೋಗ್ಯವನ್ನೂ ಕೂಡ ಕೊಡುವುದು.

CWM, 10/323

- ಶ್ರೀಮಾತೆ

[29]

ಯಾವುದೋ ಒಂದಾನೊಂದು ಬಗೆಯ ಕಾಯಿಲೆಯಿಂದಾಗಿ ದೇಹದ ಒಂದು ನಿರ್ದಿಷ್ಟ ಭಾಗ ನೋವಿಗೊಳಗಾಗಿದೆ ಎಂದು ತಿಳಿಯುವ. ನಾನು ಮೊದಲೇ ಹೇಳಿದ ಹಾಗೆ ಆ ಕ್ಷೇತ್ರದಲ್ಲಿ ನಿಮಗೆ ಅತಿ ಪರಿಚಯವಿದ್ದ ಅನುಸಂಧಾನ ಕೈಕೊಳ್ಳುವುದರ ಮೇಲೆ ಎಲ್ಲವೂ ಅವಲಂಬಿಸಿರುತ್ತದೆ. ಆದರೆ ನಾವು ಉದಾಹರಣೆ ಕೊಡಬಹುದು: ನೀವು ಅತಿಯಾದ ನೋವನ್ನು ಅನುಭವಿಸುತ್ತಿದ್ದಿರಿ, ಅದು ನಿಮಗೆ ಬಹಳ ಬಾಧೆಯನ್ನುಂಟು ಮಾಡುತ್ತದೆ, ನೀವು ಬಹಳಪ್ಪು ಯಾತನೆ ಪಡುತ್ತಿದ್ದಿರಿ ಎಂದಿದ್ದಾಗ ಮೊದಲು ಗಮನಿಸಬೇಕಾದ ಅಂಶವೆಂದರೆ ನಿಮಗೆ ನೀವೇ “ಓ, ಎಷ್ಟೂಂದು ನೋಯುತ್ತದೆ, ಸಹಿಸಲು ಸಾಧ್ಯವಿಲ್ಲ, ಇದು ಇನ್ನೂ ಹೆಚ್ಚು ವಿಷಮವಾಗುತ್ತ ನಡೆದರೆ ಇದನ್ನು ನಾನೆಂದಿಗೂ ಸಹಿಸಲು ಸಾಧ್ಯವಿಲ್ಲ” ಎಂದು ಪ್ರಲಾಪಿಸುತ್ತ ಆ ನೋವಿನ ಮೇಲೆ ಹೆಚ್ಚು ಒತ್ತುಕೊಡಬೇಡಿರಿ. ಆ ಬಗೆಯಲ್ಲಿ ನೀವು ಹೆಚ್ಚು, ಹೆಚ್ಚಾಗಿ ಯೋಚಿಸುತ್ತ, ಭಾವಿಸುತ್ತ ಹೋದ ಹಾಗೆ ನಿಮ್ಮ ಲಕ್ಷ್ಯ ಅದರ ಮೇಲೆ ಕೇಂದ್ರೀಕೃತವಾಗುತ್ತದೆ, ನೋವು ಆಶ್ಚರ್ಯಕಾರಕವೆನಿಸುವಪ್ಪು ಹೆಚ್ಚಾಗುತ್ತ ಹೋಗುತ್ತದೆ.

ನೀವಿದನ್ನು ಮಾಡರಂತೆ ನಿಮ್ಮನ್ನು ನಿಯಂತ್ರಿಸಿಕೊಳ್ಳಬಹುದನ್ನು ನೀವು ಮೊದಲು ಗಮನಿಸಬೇಕು.

ನಾನು ಈ ಮೊದಲೇ ಹೇಳಿದ ಹಾಗೆ ಎರಡನೆಯ ಅಂಶ ನಿಮ್ಮ ರೂಢಿಗಳ ಮೇಲೆ ಅವಲಂಬಿಸಿರುತ್ತದೆ. ನಿಮಗೆ ಏಕಾಗ್ರತೆಯಲ್ಲಿರುವುದು, ಸ್ಥಿರತೆಯಿಂದಿರುವುದು ತಿಳಿದಿದ್ದರೆ ಮತ್ತು ನೀವು ನಿಮ್ಮಾಗೆ ಯಾವುದೇ ಬಗೆಯ ಶಾಂತಿಯನ್ನು-ಅದು ಮಾನಸಿಕ, ಪ್ರಾಣಿಕ ಇಲ್ಲವೆ ಜ್ಯೇತ್ಯಾತ್ಮಿಕ ಶಾಂತಿಯಾಗಿರಬಹುದು-ತೆಂದುಕೊಳ್ಳಲು ಶಕ್ತರಾದರೆ ಅವುಗಳಿಗೆ ಭಿನ್ನ ಮೌಲ್ಯಗಳಿರುವುದು, ಗುಣಗಳಿರುವುದು ಕಂಡುಬರುವುದು-ಇದು ವೈಯಕ್ತಿಕ ಪ್ರಶ್ನೆ-ನೀವು

ನಿಮೋಳಗೆ ಶಾಂತಿಯ ಸ್ಥಿತಿಯನ್ನು ಸಿದ್ಧಿಸಿಕೊಳ್ಳಲು ಪ್ರಯತ್ನಿಸುತ್ತೇರಿ, ನೀವು ಹೆಚ್ಚಿನ ಕಡಿಮೆ ಯಶಸ್ವನ್ನು ಸಂಪಾದಿಸಿದ್ದೀರಿ ಎಂದು ತಿಳಿಯುವ. ಆಗ ನೀವು ಆ ಶಾಂತಿಯನ್ನು ನಿಮೋಳಗೆ ಎಳೆದುಕೊಳ್ಳಲು ಮತ್ತು ಹೊಟ್ಟೆಯ ಕುಳಿಯ ಹತ್ತಿರ-ವಿರುವ ನರಮಂಡಲದ ಮೇಲೆ ತರಲು ಶತ್ಕರಾದರೆ-ವರ್ಕಂದರೆ ನಾವು ಭೌತಿಕ ದೇಹವನ್ನು ಕುರಿತು ಮಾತನಾಡುತ್ತಿರುವೆಲ್ಲದೆ ಆಂತರಿಕ ಸ್ಥಿಗಳನ್ನು ಕುರಿತಲ್ಲ-ಮತ್ತು ಅಲ್ಲಿಂದ ಅದನ್ನು ಬಹಳ ಸ್ಥಿರತೆಯಿಂದ, ಸಾವಕಾಶವಾಗಿ. ಪಟ್ಟಣಿದೆ ನೋವು ಹೆಚ್ಚೊಂಡ ಜಾಗದತ್ತ ನಿರ್ದೇಶಿಸಿ ಅದನ್ನು ಅಲ್ಲಿ ಸಾಫ್ಟ್‌ಸಿದರೆ ಆಗ ಅದು ಬಹಳ ಒಳ್ಳಿಯಾಗುವುದು.

ಇದಿಷ್ಟೇ ಯಾವಾಗಲೂ ಸಾಕಾಗದು.

ಆದರೆ ಈ ಚಲನೆಯನ್ನು ಸ್ವಲ್ಪ ವಿಸ್ತರಿಸಿ ಅದಕ್ಕೆ ಒಂದು ಬಗೆಯ ಜ್ಯೇಷ್ಠನ್ಯೆ ಪೂರ್ಣ ಮಾನಸಿಕ ರಚನೆ (ಈ ರಚನೆ ಸಪ್ಪೆಯಾಗಿರದೆ ಜೀವಂತವಾದದ್ದಿರಬೇಕು) ಯನ್ನು ಬೇರೆಸಬೇಕು. ಈ ರಚನೆಯಲ್ಲಿ ಕಲ್ಸಿಕೊಳ್ಳಬೇಕಾದುದು ಹೀಗಿದೆ: ‘ಇರುವ ಒಂದೇ ಸ್ವೇಜತೆಯಿಂದರೆ ಅದು ದೃವೀ ಸ್ವೇಜತೆ ಮತ್ತು ಈ ದೇಹದ ಎಲ್ಲ ಜೀವಕೋಶಗಳು ಹೆಚ್ಚು, ಕಡಿಮೆ ದೃವೀ ಸ್ವೇಜತೆಯ ವಿರೂಪಗೊಂಡ ಅಭಿವೃದ್ಧಿ. ನನ್ನ ಅಭಿವೃದ್ಧಿಯಿಂದ, ಏಕಾಗ್ರತೆಯಿಂದ ದೇಹದ ಈ ಜೀವಕೋಶಗಳಲ್ಲಿ ಈ ದೃವೀಪ್ರಜ್ಞೆಯನ್ನು ತರಬಲ್ಲಾದರೆ ಎಲ್ಲ ಅವ್ಯವಸ್ಥೆ ಕೊನೆಗೊಳ್ಳುವುದು.’

ಇದರ ಜೊತೆಗೆ ದೃವೀ ಕೃಪೆಯಲ್ಲಿ ಸಂಪೂರ್ಣ ಶ್ರದ್ಧಾಯುತ್ತ ಸಮರ್ಪಣೆಯ ಭಾವವನ್ನಿರಸಲು ಶಕ್ತಿವಾದರೆ ಕೇವಲ ಇದೇ ನಿರ್ಮಿಷಗಳಲ್ಲಿ ನಿಮ್ಮ ನೋವು ಮಾಯವಾಗುವುದೆಂದು ನಾನು ನಿಶ್ಚಿತವಾಗಿ ಹೇಳಬಲ್ಲೆ. ಅದನ್ನು ಹೀಗೆ ಕೃಕೊಳ್ಳಬೇಕೆಂಬುದನ್ನು ಮಾತ್ರ ನೀವು ಅರಿತಿರಬೇಕು.

ನೀವಿದನ್ನು ಪ್ರಯತ್ನಿಸಬಹುದು, ಆದಾಗ್ಯಾಯಶಸ್ತ್ರ ಸಿಗದೆ ಹೋಗ-ಬಹುದು. ಆದರೆ ಯಶಸ್ವಿ ಸಿಗುವವರೆಗೆ, ಮತ್ತೆ ಮತ್ತೆ ಹೀಗೆ ಪ್ರಯತ್ನಿಸ-ಬೇಕೆಂಬುದನ್ನು ನೀವು ಅರಿತಿರಬೇಕು. ಆದರೆ ಆ ಮೂರು ವಿಧಾನಗಳನ್ನು ಏಕಾಲಕ್ಷೆ ಅನುಸರಿಸಬಲ್ಲಿರಾದರೆ ಪ್ರತಿಭಟನೆ ಒಡ್ಡಬಹುದಾದ ಯಾವ ನೋವೂ ಇರಲಾರದು.

ತನ್ನ ಮೇಲೆ ಒತ್ತಾಯದಿಂದ ಹೇರಿದ್ದನ್ನು ಪ್ರತಿಭಟಿಸುವ ಉತ್ಸಾಹ ಮತ್ತು ಸಾಮರ್ಥ್ಯಗಳಿಲ್ಲದ ಒಬ್ಬ ಮನಸ್ಸನೂ ಇರುವುದಿಲ್ಲ, ಆದರೆ ಹಾಗೆ ಮಾಡಲು

ಅವನು ಸ್ವತಂತ್ರನಿರಬೇಕು. ಜನರು ಹೇಳುತ್ತಾರೆ: “ನಾನು ಅದಿಲ್ಲದೆ ಇರಲಾರೆ” ಎಂದು – ಅದು ಏಕೆಂದರೆ ಅವರ ಹೃದಯಾಂತರಾಳದಲ್ಲಿ ಅವರಿಗೆ ಅದಿಲ್ಲದೆ ಇರುವುದು ಬೇಡವಾಗಿರುತ್ತದೆ, ಅವರು ತಮ್ಮ ದುಶ್ಷಟಕ್ಕೆ ದಾವರಾಗಿರುವುದನ್ನು ಒಷ್ಟಿಕೊಂಡಿರುತ್ತಾರೆ. ಹಾಗೆ ಒಷ್ಟಿಕೊಳ್ಳುವ ನಿರ್ಮಿಷವೊಂದಿರುತ್ತದೆ.

CWM, 8/213-14

ನಾನು ಇನ್ನೂ ಮುಂದುವರಿದು ಹೀಗೆ ಹೇಳಬಯಸುತ್ತೇನೆ: ಮನಸ್ಸ ಕಾಯಿಲೆಯನ್ನು ಬರಮಾಡಿಕೊಳ್ಳುವ ನಿರ್ಮಿಷವೊಂದಿರುತ್ತದೆ. ಕಾಯಿಲೆ ಬೀಳು-ಪುದನ್ನು ಸ್ವೀಕರಿಸಲು ಇಚ್ಛಿಸದವನು ಕಾಯಿಲೆಗೆ ಒಳಗಾಗುವುದಿಲ್ಲ. ತಾತ್ವರ್ಯವಿಷೇಷ: ಜನರು ತಮ್ಮ ಬಗ್ಗೆ ಹಾಗೂ ತಮ್ಮ ಆಂತರಿಕ ಚಲನೆಗಳ ಬಗ್ಗೆ ಎಷ್ಟೊಂದು ಅಪ್ರಜ್ಞಿಣ್ಯಲ್ಲಿರುತ್ತಾರೆಂದರೆ ತಾವು ಏನು ಕೃಕೊಳ್ಳುತ್ತಿದ್ದೇವೆಂಬುದರ ಬಗ್ಗೆ ಅವರಿಗೆ ಅರಿವಿರುವುದಿಲ್ಲ.

CWM, 8/5

[30]

ಮಾನವತೆ ತನ್ನ ಚಿತ್ತಭ್ರಮಣೆಯನ್ನು ವಾಸಿಮಾಡಿಕೊಂಡ ನಂತರ ಮಾತ್ರ ತನ್ನಲ್ಲಿ ಅತಿಮಾನಸ ಪ್ರಜ್ಞೆಯನ್ನು ಪ್ರಕಟಪಡಿಸಲು ಸಾಧ್ಯ, ಮತ್ತು ಮನಸ್ಸ ಕಳೆದುಕೊಂಡ ತನ್ನ ಸ್ವಾಭಾವಿಕ ಆರೋಗ್ಯವನ್ನು ಮರಳಿ ದೊರಕಿಸಬಹುದು.

ಮನಸ್ಸಿನ ಸಾರ್ವಭಾಂತ್ರದಿಂದಾಗಿ ಮಾನವ ಕುಲವು ದೃವೀ ಪ್ರಭಾವಕ್ಕೆ ತಮ್ಮನ್ನು ತರೆದುಕೊಳ್ಳುವುದರಿಂದ ಮನಸ್ಸರು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಭಗವಂತನಲ್ಲಿ ಸಂಪೂರ್ಣ ಶರಣಾಗತಿಯ ಮೂಲಕ ಅವರು ಆ ಮುಕ್ತಿಯನ್ನು ಪಡೆಯುವರು.

ಜೀವಧಾರೆ ಅವಶ್ಯಕತೆ ಕುರಿತು ಮನಸ್ಸ ಹೊಂದಿರುವ ನಂಬಿಕೆ-ಯಿಂದಾಗುವ ಹಾನಿಯನ್ನು ಯಾವುದೇ ಬಾಹ್ಯ ಉಪಾಯ ಇಲ್ಲವೆ ವಿಧಾನ-

ಗಳಿಂದ ಎದುರಿಸಲಾರೆವು. ಮನಸ್ಸು ರೂಪಿಸಿದ ಸೇರಿಮನೆಯಿಂದ ಪಾರಾಗಿ, ದೃಷ್ಟಿಪ್ರಕಾಶದಲ್ಲಿ ಪ್ರಜ್ಞಾಪೂರ್ವಕ ಹೊರಹೊಮ್ಮಿ ಭಗವಂತನೊಡನೆ ಏಕತೆ ಪಡೆಯುವುದರ ಮೂಲಕ ನಾವು ಕಳೆದುಕೊಂಡ ಸಮರ್ಪೋಲನ ಹಾಗೂ ಆರೋಗ್ಯವನ್ನು ಅವನು ಕೊಡುವಂತೆ ಮಾಡಬಹುದು.

CWM, 10/326-27

ಮನಸ್ಸು ತಾನೇ ಎಲ್ಲವನ್ನೂ ಬಲ್ಲಿಸಿಂಬ ಧಾರ್ಮ್ಯದ ವಿಚಿತ್ರತೆಯಿಂದ ಜೀವನದ ಮೇಲೆ ತನ್ನ ಆಡಳಿತ ನಡೆಸುತ್ತಿರುವವರಿಗೆ ದೃಷ್ಟಿ ಆಧಿಪತ್ಯ ಸಾಫಿತವಾಗುವುದೆಂತು?

CWM, 10/223, 323

[31]

ಮನುಷ್ಯ ಈ ಬಗೆಯ ಆಂತರಿಕ ಸಾಮರಸ್ಯದ ಸ್ಥಿತಿಯಲ್ಲಿದ್ದಾಗ ಮತ್ತು ಅವನ ಗಮನದ ಯಾವ ಭಾಗವೂ ಶರೀರದ ಕಡೆಗೆ ಹರಿಯದಿದ್ದಾಗ ದೇಹ ಬಹಳ ಚಿನ್ನಾಗಿ ಕಾರ್ಯಮಾಡುತ್ತದೆ. ‘ಸ್ವ-ಪಿಕಾಗ್ರತೆ’ ಯಿಂದ ಅಂದರೆ ಸದಾ ತನ್ನ ಮೇಲೆ ಮಾತ್ರ ಲಕ್ಷ್ಯವನ್ನು ಕೇಂದ್ರಿಕರಿಸುವುದರಿಂದ ವಿಷಯಗಳಿಲ್ಲವೂ ಬುಡಮೇಲಾಗುತ್ತದೆ. ನಾನಿದನ್ನು ಹಲವಾರು ಸಲ ಗಮನಿಸಿದ್ದೇನೆ. ನಿಜ ಹೇಳ-ಬೇಕೆಂದರೆ ಮನುಷ್ಯ ತಾನೇ ಕಾಯಿಲೆಯನ್ನು ತಂದುಕೊಳ್ಳುತ್ತಾನೆ. ಅದಕ್ಕೆ ಕಾರಣ ಪ್ರಜ್ಞೀಯ ಸಂಹಜಿತತೆ ಮತ್ತು ವಿಭಜನೆ. ಎಲ್ಲೆಡೆಯಲ್ಲಿ ದೃಷ್ಟಿಪ್ರಜ್ಞ ಮತ್ತು ದೃಷ್ಟಿಕೆಗಳಿವೆ-ಅವಗಳು ಎಲ್ಲವನ್ನೂ ಕ್ರೇಕೊಳ್ಳುತ್ತವೆ, ನೀವು ಅವಗಳಿಗೆ ಅನುಪ್ಯ-ಮಾಡಿಕೊಟ್ಟರೆ ಎಲ್ಲವೂ ಸುಸೂತ್ರವಾಗಿ ನಡೆಯುವುದು. ಮನುಷ್ಯನ ಈ ಹುಟ್ಟ-ದಢಡನದಿಂದ ಎಲ್ಲವೂ ತಮ್ಮ ದಾರಿ ಹಿಡಿಯತ್ತದೆ-ಅದು ಆಶ್ಚರ್ಯಕರ-ವಾದದ್ದು. ಈ ಅಹಂಕಾರಿಕ ಬುದ್ಧಿಶಾಸ್ನಕೆಯನ್ನು ಶ್ರೀ ಅರವಿಂದರು ‘ಮುದುಕ ಮನುಷ್ಯ’ ಎಂದು ಕರೆದಿದ್ದಾರೆ.

ನಾನಾಗಲೇ ಹೇಳಿದಂತೆ ಜೀವನದ ಎಲ್ಲ ಕ್ರಿಯೆಗಳೂ, ಅವು ಅತ್ಯಂತ ಸಾಮಾನ್ಯವಾಗಿದ್ದರೂ ಕೂಡ, ಅಹಂಕಾರದ ಸಾನ್ಯಾಸವನ್ನು (ನಿಶ್ಚಿತವಾಗಿ ಅದು ಇರುವುದಾದರೂ ಏನು ಎಂಬುದನ್ನು ನೀವು ತಿಳಿದುಕೊಳ್ಳುವಂತೆ ಮಾಡುವುದಕ್ಕಾಗಿ) ಸಹಿಸಿಕೊಂಡರೆ ಅದು ನಿಜವಾಗಿಯೂ ಆರೋಗ್ಯದಲ್ಲಿಯ ಅಸಮ-ಶೋಲನದತ್ತ ಕೊಂಡೊಯುವುದು. ಅಹಂಕಾರ ಮಾಯವಾಗುವುದು ಅದಕ್ಕಿರುವ

ಬಂದೇ ಉಪಾಯ, ಮತ್ತು ಅಹಂಕಾರ ಮಾಯವಾಗುತ್ತಿದ್ದಂತೆ ಎಲ್ಲ ಕಾಯಿಲೆಯೂ ಮಾಯವಾಗುವುದು. ಇದು ಪ್ರಯೋಗಸಿದ್ಧವಾದುದು.

CWM, 11/207-219

ತನ್ನದೇಗೆ ಹೊರಳಿಸಿದ ಪ್ರತಿಯೊಂದು ಯೋಚನೆಯು ಭಗವಂತನನ್ನು ಪರದೆಯ ಹಿಂದೆ ಸರಿಸುತ್ತದೆ.

CWM, 14/278

[32]

ನೋವು ಬಂದಾಗ ಅದು ನಮಗೇನನ್ನೋ ಕಲಿಸಲು ಬಂದಿರುತ್ತದೆ. ನಾವು ಎಪ್ಪಣಿಗೆನೆ ಕಲಿತುಕೊಳ್ಳುತ್ತೇವೇಗೋ ನೋವಿನ ಅವಶ್ಯಕತೆಯೂ ಕೂಡ ಅಷ್ಟೇ ಬೇಗನೆ ಕಡಿಮೆಯಾಗುತ್ತದೆ. ಮತ್ತು ನಾವು ಈ ಗುಟ್ಟನ್ನು ತಿಳಿದುಕೊಂಡ ನಂತರ ನೋವನ್ನು ಸಹಿಸಿಕೊಳ್ಳುವ ಅವಶ್ಯಕತೆ ಉಳಿಯುವುದಿಲ್ಲ, ಏಕೆಂದರೆ ಆ ಗುಟ್ಟ ನೋವಿನ ಕಾರಣ, ಅದರ ಉಗಮ ಮತ್ತು ಅದರಿಂದ ಪಾರಾಗುವ ಉಪಾಯ ಇವೆಲ್ಲವನ್ನೂ ತಿಳಿಸಿಕೊಡುತ್ತದೆ.

ಅಹಂಕಾರದಿಂದ ಹೊರಬಿಳಿಬುದು, ಅದು ಸೃಷ್ಟಿಸಿದ ಸೇರಿಮನೆಯಿಂದ ಹೊರಬರುವುದು, ಭಗವಂತನೊಡನೆ ಏಕತೆ ಪಡೆಯುವುದು, ಅವನಲ್ಲಿ ಮಗ್ಗ-ವಾಗುವುದು, ಅವನಿಂದ ನಿಮ್ಮನ್ನು ಬೇರೆಡಿಸಲು ಯಾವುದಕ್ಕೂ ಅವಕಾಶ ಮಾಡಿಕೊಡದೆ ಇರುವುದು ಇದೆಲ್ಲ ಆ ಗುಟ್ಟನಲ್ಲಿಡಗಿದೆ. ಒಮ್ಮೆ ಈ ಗುಟ್ಟನ್ನು ಶೋಧಿಸಿದರೆ ಮತ್ತು ಮನುಷ್ಯ ಅದನ್ನು ತನ್ನ ಸತ್ಯತ್ವಲ್ಲಿ ಸಿದ್ಧಿಸಿಕೊಂಡರೆ ನೋವು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ ಮತ್ತು ಯಾತನೆ ನಿಂತು ಹೋಗುತ್ತದೆ. ಇದೇ ಸರ್ವಸಮಧಂ ಉಪಾಯ. ಈ ಉಪಾಯವು ವ್ಯಕ್ತಿಯ ಸತ್ಯಯ ಅಂತರಾಳದಲ್ಲಿ, ಅಂತರಾಳದಲ್ಲಿ ಮತ್ತು ಆಧ್ಯಾತ್ಮಿಕ ಪ್ರಜ್ಞೀಯಲ್ಲಿ ಮಾತ್ರ ಪರಿಣಾಮಕಾರಿ ಎಂದಲ್ಲಿ, ಬಾಳಿನಲ್ಲಿ ಮತ್ತು ದೇಹದಲ್ಲಿ ಕೂಡ ಸಾಕಷ್ಟು ಪ್ರಯೋಜನಕಾರಿ ಆಗಿದೆ.

ಈ ರಹಸ್ಯದ ಶೋಧವನ್ನು ಮತ್ತು ಅದರ ವ್ಯಾವಹಾರಿಕ ಸಾಧನೆಯನ್ನು ದೇಹದ ಯಾವ ಕಾಯಿಲೆಯಾಗಲಿ ಇಲ್ಲವೆ ಅವೈವಸ್ತ್ವಯಾಗಲಿ ಪ್ರತಿಭಟಿಸಲಾರದು.

ದೇಹದ ಮಹತ್ವದ ಅಂಗಾಂಗಗಳಿಗೆ ಉಂಟಾಗುವ ಕಾಯಿಲೆಗಳಿಗೆ ಈ ಮಾತ್ರ ಅನ್ವಯಿಸುವುದೆಂದಲ್ಲ, ಆದರೆ ದೇಹದ ಜೀವಕೋಶಗಳಿಗೂ ಅನ್ವಯಿಸುತ್ತದೆ.

ಜೀವಕೋಶಗಳಿಗೆ ಅವುಗಳಲ್ಲಿರುವ ವ್ಯೇಭವದ ಬಗ್ಗೆ ಹೇಗೆ ತಿಳಿಸಿಕೊಡ– ಬೇಕೆಂಬುದನ್ನು ಮನುಷ್ಯ ಅರಿತಿದ್ದರೆ, ಅವುಗಳು ಅಸ್ತಿತ್ವದಲ್ಲಿರುವಂತೆ, ಜೀವಂತ– ವಿರುವಂತೆ ಮಾಡುವ ನೈಜತೆಯ ಬಗ್ಗೆ ಅರಿವು ಮೂಡಿಸಲು ಸಾಧ್ಯವಾದರೆ ಆಗ ಅವು ಹೊಡ ಸಾಮರಸ್ಯದ ಇಡೀ ಪ್ರಪಂಚದಲ್ಲಿ ಪ್ರಮೇಶಿಸುತ್ತವೆ ಮತ್ತು ಕಾಯಿಲೆಯನ್ನುಂಟು ಮಾಡುವ ಭೌತಿಕ ಕಾರಣ ಹಾಗೂ ಸ್ತೇಯ ಇನ್ನಿತರ ಅವುವಸ್ಥೆಗಳು ಮಾಯವಾಗುತ್ತವೆ.

ಆದರೆ ಅದಕ್ಕಾಗಿ ಮನುಷ್ಯ ಕಾಯಿಲೆಗಳ ಬಗ್ಗೆ ಪ್ರಕೃತನದಿಂದಾಗಲಿ, ಹೆದರಿಕೆಯಿಂದಾಗಲಿ ವರ್ತಿಸಬಾರದು. ದೃಷ್ಟಿಕ ಅವುವಸ್ಥೆ ಉಂಟಾದಾಗ ಯಾರೂ ಹೆದರಿಕೊಳ್ಳಬಾರದು, ಅದರಿಂದ ಪಲಾಯನ ಮಾಡಲು ಪ್ರಯೋಜನಿಸಬಾರದು, ಅದನ್ನು ಧ್ಯೇಯದಿಂದ, ಸ್ಥಿರತೆಯಿಂದ, ಆತ್ಮವಿಶ್ವಾಸದಿಂದ ಮತ್ತು ಕಾಯಿಲೆ ಒಂದು ಏಷ್ಟೇ ಎಂಬ ನಿಶ್ಚಯತೆಯ ಭಾವದಿಂದ ಎದುರಿಸಬೇಕು. ಮತ್ತು ಮನುಷ್ಯ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಅಚಂಚಲತೆಯಿಂದ ಭಗವಂತನ ಕೃಪೆಯತ್ತ ಹೊರಳಿದರೆ ಆ ಕೃಪೆ ಸ್ತೇಯ ಆಳದಲ್ಲಿ ನೆಲೆಸಿದ ಹಾಗೆ ಜೀವಕೋಶಗಳಲ್ಲಿ ನೆಲೆಸುತ್ತದೆ ಹಾಗೂ ಸ್ವತಃ ಜೀವಕೋಶಗಳೇ ಸನಾತನ ಸ್ತೇ ಹಾಗೂ ಆನಂದಗಳಲ್ಲಿ ಪಾಲುಗೊಳ್ಳುತ್ತವೆ.

ಎಲ್ಲವೂ ಅದು ಭಗವಂತನೊಂದಿಗೆ ಯಾವ ರೀತಿಯ ಸಂಪರ್ಕ ಪಡೆದಿದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಅಸ್ವಾಸ್ಥ್ಯಕ್ಕಿಂತಲೂ ಹೆಚ್ಚಾಗಿ ಬಳಗಲಿಕೆ, ಅಸಹನೀಯ ವ್ಯಾಧಿಗಳಿಗೆ ಕಾರಣವಾಗಿರುವ ವಿಷಯವೇ ಭಗವಂತನನ್ನು ಕುರಿತು ದೇಹದಲ್ಲಾಗುವ ಗ್ರಹಣತೀಲತೆಯ ಬದಲಾವಣೆಯಿಂದಾಗಿ ಒಮ್ಮೆಲೆ ಮಾಯವಾಗುವುದು, ಅಷ್ಟೇ ಅಲ್ಲದೆ ದೇಹ ಆನಂದಮಯ ಸ್ಥಿತಿಯೆಡೆಗೂ ಸಾಗ– ಬಹುದು. ಈ ಬಗೆಯ ಅನುಭವವನ್ನು ನಾನು ಹಲವಾರು ಬಾರಿ ಪಡೆದಿದ್ದೇನೆ. ನನ್ನ ಮಟ್ಟಗೆ ಹೇಳುವುದಾದರೆ ಅದು ನಿಷ್ಠೆ ಅತ್ಯುತ್ಕಷ್ಟವಾಗುವುದರ ಪ್ರಶ್ನೆಯಾಗಿದೆ– ಪ್ರಜ್ಞಯಲ್ಲಿ ಎಲ್ಲವೂ ಭಗವಂತನ ಕ್ರಿಯೆಯಾಗಿರುತ್ತದೆ ಮತ್ತು ಪ್ರಸ್ತುತ ಪರಿಸ್ಥಿತಿಗಳಲ್ಲಿ ಅವನ ಕ್ರಿಯೆ ಸಾಧ್ಯವಿದ್ದಪ್ಪು ಅತಿ ಶೀಫ್ತವಾಗಿ ಸಿದ್ಧಿಯೆಡೆಗೆ ಚಲಿಸುತ್ತದೆ.

ನಾನು ಹೀಗೆ ಹೇಳಬಹುದು: ದೇಹದ ಜೀವಕೋಶಗಳು ತಮ್ಮ ಆಧಾರವನ್ನು ಭಗವಂತನಲ್ಲಿ ಕಂಡುಕೊಳ್ಳುವುದನ್ನು ಕಲಿತುಕೊಂಡು ಶೋಧನೆಗೆ

ಶೋಡಗಬೇಕು, ತಾವು ಭಗವಂತನ ಅಭಿವೃತ್ತಿ ಎಂಬ ಅನುಭವ ಪಡೆಯುವ ಸಾಮರ್ಥ್ಯ ಬರುವವರೆಗೆ ಅವುಗಳ ಈ ಶೋಧನೆ–ಸಾಧನೆಗಳು ಮುಂದುವರಿಯಬೇಕು.

CWM, 9/41-42, 11/273

– ಶ್ರೀಮಾತೆ

ಸಪ್ಟೆಂಬರ 29, 1971 : ವಿಜಯದಶಮಿ–ಮಾರ್ಗಾಪೂರ್ಜೆಯಿನ–ವಿಜಯದ ದಿನ.

ಗೆಲುವೇ ಸಾಮರಸ್ಯ, ಗೆಲುವೇ ಭಗವಂತ ಮತ್ತು ದೇಹಕ್ಕೆ ಗೆಲುವೆಂದರೆ ಆರೋಗ್ಯ ಪ್ರತಿಯೊಂದು ಹಾಗೂ ಎಲ್ಲ ಕಾಯಿಲೆ ಒಂದು ಏಷ್ಟೇ.

CWM, 11/272

– ಶ್ರೀಮಾತೆ

*

ಎಲ್ಲ ಪರಿಸ್ಥಿತಿಗಳಿಗೆ ಉಪಯುಕ್ತವಾಗಬಲ್ಲ ಹಿತವಚನ

ಹಲವಾರು ವರ್ಷಗಳ ಹಿಂದೆ ಹಲವಾರು ಜಿಂತೆಗಳಿಂದ ಪೀಡಿತನಾದ, ಎಲ್ಲ ಬದಿಗಳಿಂದ ಕಿರುಕುಳಕ್ಕೀಡಾದ ರಾಜನೋಭವಿದ್ದು. ತನ್ನ ರಾಜ್ಯದಲ್ಲಿಯ ವಿವೇಕ–ಗಳಾದ ಪಂಡಿತರನ್ನು ಒಟ್ಟಿಗೆ ಕರೆದು, ತನಗೆ ಗೋಳಿರುವ ಕಾಲದಲ್ಲಿ ಇಲ್ಲವೆ ಪರೀಕ್ಷಾಕಾಲದಲ್ಲಿ ಸಹಾಯನೀಡಬಹುದಾದ ಒಂದು ಯುಕ್ತ ವಚನ (Motto) ವನ್ನು ಶೋಧಿಸಿರೆಂದು ಅವರಿಗೆ ಹೇಳಿದ. ಅದು ಉಂಗುರದ ಮೇಲೆ ಹೊರೆದು ತೆಗೆಯುವಪ್ಪು ಸಂಕ್ಷಿಪ್ತವಾಗಿರಬೇಕಾಗಿತ್ತು, ಅದರಿಂದಾಗಿ ಅವನು ಅದನ್ನು ಸದಾ ತನ್ನ ಕಣ್ಣಿಮುಂದೆ ಇರಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ವಿಪತ್ತಾಲದಲ್ಲಿ ಆದಂತೆ ಸುಸ್ಥಿತಿಯ ಕಾಲದಲ್ಲೂ ಉಪಯುಕ್ತವಾಗಲು ಅದು ಪ್ರತಿಯೊಂದು ಸಂದರ್ಭಕ್ಕೆ ಯೋಗ್ಯವಾಗಿರಬೇಕಾಗಿತ್ತು. ಆ ವಚನ ವಿವೇಕಯುಕ್ತವಾದದ್ದು, ಸತ್ಯವಾದದ್ದು ಹಾಗೂ ಕೊನೆಯವರೆಗೆ ಉಳಿಯುವಂತಹದು ಆಗಬೇಕಾಗಿತ್ತು. ಅದರಲ್ಲಿರುವ ಶಬ್ದಗಳಿಂದ ಮನುಷ್ಯ ಜೀವನ ಪರ್ಯಂತ, ಏನೇ ಸಂಭವಿಸಿದಾಗ್ನೂ, ಪ್ರತಿಯೊಂದು ಸಂದರ್ಭದಲ್ಲಿ ಅದರಿಂದ ಮಾರ್ಗದರ್ಶನ ಪಡೆಯುವಂತಹದಾಗಿರಬೇಕಾಗಿತ್ತು.

ಪಂಡಿತರು ಸಾಕಷ್ಟು ಯೋಜನೆ ಮಾಡಿದರು, ಮತ್ತು ಕೊನೆಗೆ ಅವರು ತಮ್ಮ ಮಾಂತ್ರಿಕ ಶಬ್ದಗಳೊಡನೆ ರಾಜನ ಹತ್ತಿರ ಬಂದರು. ಆ ಶಬ್ದಗಳು ಅದ್ವಾದ ಪ್ರತಿಯೊಂದು ಬದಲಾವಣೆಗೆ ಇಲ್ಲವೆ ಆಕ್ಷಿಕಕ್ಕೆ ಸಹಾಯಕವಾಗುವಂತಹವು,

ಪ್ರತಿಯೊಂದು ಸಂದರ್ಭದಲ್ಲಿ, ಅದು ಒಳ್ಳೆಯದೇ ಆಗಿರಲಿ ಇಲ್ಲವೆ ಕೆಟ್ಟದೇ ಆಗಿರಲಿ, ಯೋಗ್ಯವಾದವುಗಳು, ಪ್ರತಿಯೊಂದು ಪರಿಸ್ಥಿತಿಯಲ್ಲಿ ಹೃದಯವನ್ನು ಮತ್ತು ಮನಸ್ಸನ್ನು ಹಗುರಾಗಿರುವಂತೆ ಇರಿಸಿಕೊಳ್ಳಲು ಸಹಾಯಕವಾದವುಗಳು ಎಂದು ಆ ಪಂಡಿತರು ಸಾರಿ ಹೇಳಿದರು ಮತ್ತು ರಾಜ ತನ್ನ ಉಂಗುರದ ಮೇಲೆ ಕೊರೆದು ಬರೆಸುವುದಕ್ಕೆ ಅವರು ಕೊಟ್ಟ ಶಬ್ದಗಳು ಹಿಗಿದ್ದವು: “ಇದೂ ಕೂಡ ಗತಿಸಿ ಹೋಗುವದು.”

ಅನಾಮಿಕ

*

ವಾರ್ತಾಪತ್ರ

ಶ್ರೀ ಅರವಿಂದ ಸಂಕೀರ್ಣ

ಜೆ.ಪಿ. ನಗರ 1ನೇ ಹಂತ, ಬೆಂಗಳೂರು.

ದಿನಾಂಕ 14/2/15ರಂದು ಮೇರಾಂಬಿಕ ಶಾಲೆಯಲ್ಲಿ ಜ್ಯೋತಿಪ್ರಸರಣ ಕಾರ್ಯಕ್ರಮ ಜರುಗಿತು. ಶ್ರೀಮತಿ ನಿವೇದಿತ ಹಾವನೂರು ಹೊನ್ನತಿಯವರು ಮುಖ್ಯಾತ್ಮಿಧಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜ್ಯಾನಕ್ಕೆ ಸಂಕೀರ್ಣವಾದ ಜ್ಯೋತಿಯನ್ನು ಶಿಕ್ಷಕವ್ಯಂದದವರು ಹತ್ತನೇ ತರಗತಿಯವರಿಗೂ, ಹತ್ತನೇ ತರಗತಿಯವರು ಒಂಭತ್ತನೇ ತರಗತಿಯವರಿಗೂ ಹಸ್ತಾಂತರಿಸಿದರು. ಶಾಲಾ ಆಡಳಿತಾಧಿಕಾರಿ ಶ್ರೀಮತಿ ಪ್ರತಿಭಾ ಸಭ್ಯೋಸರವರು ಒಂಭತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಅತಿಧಿಗಳು ಭಾರತೀಯ ಸಂಸ್ಕೃತಿಯ ಸಂಕೀರ್ಣವಾದ ಜ್ಯೋತಿ ಇದರ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಮೋಷಕರು, ಸಂಸ್ಥೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು. ಶಾಲೆಯ ಶಿಕ್ಷಕ ವ್ಯಂದದವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ದಿನಾಂಕ 21ನೇ ಫೆಬ್ರವರಿ 2015ರ ಶನಿವಾರದಂದು ಶ್ರೀ ಅರವಿಂದ ಸಂಕೀರ್ಣದ ವರ್ತಿಯಿಂದ ಶ್ರೀಮಾತೇಯವರ ಜನ್ಮ ದಿನವನ್ನಾಗಿ ಆಚರಿಸಲಾಯಿತು. ಬೆಳಿಗ್ಗೆ 7.00 ರಿಂದ 7.30ರವರೆಗೆ ಸಾಮೂಹಿಕ ಧ್ಯಾನ ಹಾಗೂ ಸಂದೇಶ ಪತ್ರ-

ವನ್ನು ವಿಶೇಷಿಸಲಾಯಿತು. ತತ್ತ್ವಂಬಂಧ ಸಾಯಂಕಾಲ 5.00 ರಿಂದ 6.30 ರವರೆಗೆ The Universe in a Single Atom Convergence of Science and Spirituality ಎಂಬ ವಿಷಯದ ಬಗ್ಗೆ ಶ್ರೀ ಅರವಿಂದೋ ಸಂಕೀರ್ಣದ ಕಾರ್ಯಕ್ರಮಕ್ಕೆ ಧರ್ಮದರ್ಶಿಗಳಾದ ಶ್ರೀ ಅಚ್ಯತ್ ಸಭ್ಯೋಸರವರು ಉಪನಾಯಕ ನೀಡಿದರು. ಈ ಕಾರ್ಯಕ್ರಮಕ್ಕೆ ಅನೇಕ ಗುರು ಬಂಧುಗಳು ಹಾಗೂ ಸಂಕೀರ್ಣದ ಸಿಬ್ಬಂದಿ ವರ್ಗದವರು ಹಾಜರಿದ್ದರು. ತತ್್ವಂಬಂಧ 21ನೇ ಫೆಬ್ರವರಿಯಿಂದ 22ನೇ ಏಪ್ರಿಲ್ 2015ರವರೆಗೂ “The Mother – Glimpses of Her Life and Work” ಎಂಬ ವಿಷಯದ ಬಗ್ಗೆ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದೆ.

ವಿಜಾಪುರ ವಲಯಕ್ಕೆ ಶ್ರೀ ಅಚ್ಯತ್ ಸಭ್ಯೋಸರ ಅವರ ಭೇಟ್ಟಿ :

ಶ್ರೀ ಅಚ್ಯತ್ ಸಭ್ಯೋಸರು, ಕಾರ್ಯಕ್ರಮದ್ವಾರಕ್ಕೆ, ಶ್ರೀ ಅರವಿಂದ ಸೋಸಾಯಿಟಿ, ಕನಾಟಕ, ಬೆಂಗಳೂರು ಅವರು ಜನವರಿ 29, 30ರಂದು ವಿಜಾಪುರ ವಲಯಕ್ಕೆ ಭೇಟ್ಟಿಕೊಟ್ಟಿರುತ್ತಾರೆ. ದಿನಾಂಕ 29ರಂದು ವಿಜಾಪುರ ನಗರದ ಕೆಸಿ-10ಕ್ಕೆ ಭೇಟ್ಟಿ ನೀಡಿದರು. ಅಲ್ಲಿ ಆ ಕೇಂದ್ರದ ಶ್ರದ್ಧಾವಂತ ಭಕ್ತರಾದ ಶ್ರೀ ಕಡೆಂಗಡಿಯವರು ಕೇಂದ್ರದ ಕಾರ್ಯಗಳ ಜತೆಗೆ ‘ಸಾವಯವ’ (Organic) ವಸ್ತುಗಳ ಮಾರಾಟ ಮಳಿಗೆಯಲ್ಲಿ ನಡೆಸುತ್ತಿರುವದು ಸಂತೋಷವನ್ನಾಂಟು ಮಾಡಿತು. ಅಲ್ಲಿ ಆಶ್ರಮದ ಕೆಲ ವಸ್ತುಗಳನ್ನು ಮತ್ತು ಮುಸ್ತಕಗಳನ್ನು ಮಾರಾಟಕ್ಕೆ ಇಡಲಾಗಿದೆ. ಕೆಸಿ-06 ಶ್ರೀಮತಿ ಪುಷ್ಪಾ ಮತ್ತ ಅವರು ನಡೆಸುತ್ತಾರೆ. ಅವರ ಮನೆಯಲ್ಲಿಯೇ ಕೇಂದ್ರದ ಎಲ್ಲ ಕಾರ್ಯಕ್ರಮಗಳು ನಡೆಯುತ್ತವೆ. ಕೆಸಿ-06 ಎದುರಿಗೇಬಾರ ಮಗಳಿಗ ಸೇರಿದ 33'x40' ನಿವೇಶನವನ್ನು ಕೆಸಿ-06ಕ್ಕೆ ಉಚಿತವಾಗಿ ಕೊಡುವ ತಮ್ಮ ಸಂಕಲ್ಪವನ್ನು ವ್ಯಕ್ತಪಡಿಸಿದರು. ಶ್ರೀ ಸಭ್ಯೋಸರ ಅವರು ಆ ನಿವೇಶನದಲ್ಲಿ ನಿರ್ಮಿಸಬಿಯಸುವ ಕಟ್ಟಡದ Plan and Estimation ಮಾಡಿ ಕೆಳಸುವಂತೆ ಸೂಚಿಸಿದರು. ನಂತರ ಹೊನವಾಡ ಕೆಸಿ-28ಕ್ಕೆ ಭೇಟ್ಟಿಕೊಟ್ಟಿರುತ್ತಾರೆ. ಶ್ರೀ ಬಸವಂತಾಯ ಪದವಿ ಮಾರ್ಪ ಶಾಲೆಜಿನಲ್ಲಿ ಶಿಕ್ಷಕರ ವಿದ್ಯಾರ್ಥಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಂಜೆಗೆ ಇಂಡಿ ಕೆಸಿ-42ರ ವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆ ಕೇಂದ್ರದಲ್ಲಿ 15 ಜನ ಆಚ್ಯತ್ ಸದಸ್ಯರಿರುವುದನ್ನು ಮತ್ತು ಕೇಂದ್ರವೂ ಕೂಡ ಆಚ್ಯತ್ ಸದಸ್ಯತ್ವವನ್ನು ಹೊಂದಿದ್ದನ್ನು ತೆಗೆದು ಬಹಳ ಸಂತೋಷ ವ್ಯಕ್ತಪಡಿಸಿದರು. ರಾತ್ರಿ ಹಲಸಂಗಿ (ಕೆಸಿ-16)ಯಲ್ಲಿ ಉಳಿದುಕೊಂಡರು.

ಮರುದಿನ ದಿನಾಂಕ 30-01-2015ರಂದು ಬೆಳಗ್ಗೆ ಲೋಳಿ ಕೆಸಿ-22ಗೆ ಭೇಟಿಕೊಟ್ಟರು. ಅಲ್ಲಿ ಸಾಕಷ್ಟು ಮಹಿಳಾ ಸದಸ್ಯರು ಉಪಸ್ಥಿತಿರಿದ್ದರು. ಕೇಂದ್ರದ ನೂತನ ಕಟ್ಟಡವನ್ನು ನೋಡಿ ಸಂತೋಷಪಟ್ಟರಲ್ಲದ ಕಂಪೌಂಡ್ ಕಟ್ಟುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ನಂತರ ಚಡಚಣಿದ ಶ್ರೀ ಸಂಗಮೇಶ್ವರ ಮಹಾವಿದ್ಯಾಲಯದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳಿಗೆ ತಿಳಿಯವಂತೆ ವಿಜ್ಞಾನ ಮತ್ತು ಆಧ್ಯಾತ್ಮವನ್ನು ಮೇಲ್ಮೈ ಪರಿಣಾಮಕಾರಿಯಾಗಿ, ಆಧ್ಯಾತ್ಮವು ವಿಜ್ಞಾನದ ಆರ್ಥಿಕದಾಗಿದೆ ಎಂದು ಹೇಳಿದರು. ತದನಂತರ ಕೆಸಿ-34 (ಚಡಚಣಿ)ದ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಹಿಳೆಯರ ಹಾಜರಾತಿ ಎದ್ದು ಕಾಣಿವಂತಿತ್ತು. ನಂತರ ಹತ್ತಿಳಿ ಕೆಸಿ-08ಕ್ಕೆ ಭೇಟಿಕೊಟ್ಟರು. ಅಲ್ಲಿಯ ಶಾಲೆಯನ್ನು ನೋಡಿ, ಈ ಕೇಂದ್ರ ಬೆಳೆಯಲ್ಕೇ ಇಲ್ಲಿ ಸಾಕಷ್ಟು ಅನುಕೂಲತೆ ಎಲ್ಲ ಕೇಂದ್ರಗಳಲ್ಲಿ ಪ್ರಾರ್ಥನೆ-ಧ್ಯಾನ-ಸ್ವಲ್ಪ ಮಟ್ಟಿನ ಓದು, ವಿಶೇಷ ದಿನಗಳ ಆಚರಣೆ ನಡೆಯುತ್ತಿರುವದು ಕಂಡುಬಂತು. ಅವುಗಳ ಜೊತೆಗೆ ವಿವಿಧ ಚಟುವಟಿಕೆಗಳನ್ನು ಕೈಕೊಳ್ಳಬೇಕೆಂದು ಸಲಹೆ ನೀಡಿದರು. ಎಲ್ಲ ಕೇಂದ್ರದವರು ಕೈಕೊಳ್ಳಬೇಕಾದ ಚಟುವಟಿಕೆಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ರೀತಿ ಈ ಬಗ್ಗೆ ರಾಜ್ಯ ಶಾಖೆಯು ಒಂದು ಯೋಜನೆಯನ್ನು ತಯಾರಿಸಿ ಎಲ್ಲ ಕೇಂದ್ರಗಳಿಗೆ ಕಳಿಸಬೇಕೆಂದು ಕೇಳಿದರು. ಅದಕ್ಕೆ ಕಾರ್ಯಾಧ್ಯಕ್ಷರು ಒಪ್ಪಿಕೊಂಡು ಆದಷ್ಟು ಬೇಗ ಆದನ್ನು ಮಾಡುವುದಾಗಿ ತಿಳಿಸಿದರು.

ಶ್ರೀ ಸಬ್ಜುಸ್ ಅವರ ಜರ್ನಲಿಸ್ಟ್ ರಾಜ್ಯ ಸಂಯೋಜಕರಾದ ಡಾ: ಜಗದೀಶ, ವಲಯ ಉಪಾಧ್ಯಕ್ಷರಾದ ಶ್ರೀ ಪುರುಷೋತ್ತಮ ಗಳಗಲಿ ಮತ್ತು ರವಿ ಬತ್ತಿಕೊಪ್ಪದ ಅವರು ಇದ್ದರು.

**STATEMENT ABOUT OWNERSHIP AND OTHER PARTICULARS
ABOUT NEWSPAPER AKHIL BHARAT PATRIKA**


FORM IV

1. Place of Publication : Bangalore
2. Periodicity of its Publication : Monthly
3. Printer's Name : Ajit Sabnis
Nationality : Indian
Address : No. 39 & 38 (P) 30th Main, 9th Cross,
Sri Aurobindo Marg, J P Nagar I Phase,
Bangalore - 560 078.
4. Publisher's Name : Ajit Sabnis
Nationality : Indian
Address : No. 39 & 38 (P) 30th Main, 9th Cross,
Sri Aurobindo Marg, J P Nagar I Phase,
Bangalore - 560 078.
5. Editor's Name : Dr. K.S. Amur
Nationality : Indian
Address : No. 39 & 38 (P) 30th Main, 9th Cross,
Sri Aurobindo Marg, J P Nagar I Phase,
Bangalore - 560 078.
6. Names and addresses of individuals who own the newspaper and partners or shareholders holding More than one per cent of the total capital.
Name : Sri Aurobindo Society
Nationality :
Address : No. 11, Saint Martin Street,
Puducherry - 605 001.

I, Ajit Sabnis, hereby declare that the particulars given above are true to the best of my knowledge and belief.

Date : 28-02-2015

Sd/-
Ajit Sabnis



*Man in the world's life works out
the dreams of God.*

- Sri Aurobindo

RNI No. 22511/1971

No. of Pages 52 + 4 (Cov. Page)

KAR Reg No : RNP/KA/BGS/368/2015-2017

Permitted to Post 10th of Every Month. Reg. Valid till : 31-12-2017
Licensed to Post at MBC, Bengaluru GPO, Bengaluru - 560 001

ಶ್ರೀ ಅರವಿಂದ ಸಂಕೀರ್ಣದಲ್ಲಿ ನಿರ್ಮಿಸಲಾಗಿರುವ ಅತಿಥಿ ಗೃಹವು
ಈಗಾಗಲೇ ತಿಳಿಸಿರುವಂತೆ ಗುರುಬಂಧುಗಳ ಉಪಯೋಗಕ್ಕಾಗಿ
ತರೆಯಲಾಗಿದೆ. ಈ ಅತಿಥಿ ಗೃಹದಲ್ಲಿ ತಂಗಲು ಬರುವ ಗುರು-
ಬಂಧುಗಳ ಅನುಕೂಲಕ್ಕಾಗಿ ಉಂಟ ಮತ್ತು ವಸತಿ ವ್ಯವಸ್ಥೆಯನ್ನು
ಕೊಡ ಸೂಕ್ತ ದರಗಳಲ್ಲಿ ಅನುಪ್ಯಗೊಳಿಸಲಾಗಿದೆ. ಶ್ರೀ ಅರವಿಂದ
ಸೋಸ್ಯೆಟಿ ಸದಸ್ಯರುಗಳಿಗೆ ರಿಯಾಯಿತಿಯಲ್ಲಿ ವಸತಿ ಉಂಟಾಗಳ
ವ್ಯವಸ್ಥೆ ಇದೆ. ಇದಕ್ಕಾಗಿ ಸದಸ್ಯರು ತಮ್ಮ ಚಾಲ್ತಿಯಲ್ಲಿರುವ
ಸದಸ್ಯತ್ವದ ಒಂಟಿಯನ್ನು ತೋರಿಸಬೇಕಾಗುತ್ತದೆ.

ತತ್ತ್ವಂಬಂಧ ಪಂಪಕೆಸಚೇಕಾದ ವಿಳಾವ :

ಅಂದ್ರಾ ಮಿನಿಸ್ಟ್ರಿಸ್ಟ್‌ವ್ ಮಾನೇಜರ್

ಶ್ರೀ ಅರವಿಂದ ಸಂಕೀರ್ಣ, ಶ್ರೀ ಅರವಿಂದ ಮಾರ್ಗ
ಜೆ.ಎ.ನಗರ ಮೇಲಾಲನೇ ಹಂತ, ಬೆಂಗಳೂರು - 560 078

ದೂರವಾಣಿ : 080-22449882, 22459628